

ಅಧ್ಯಾತ್ಮಗ್ರಂಥಾವಳಿ

ಇಂದ್ರಾಂಜೀಸೋತ್ತಮಸಹಿತ

ಶಿವಕವಚ

(ಅಧ್ಯ-ವಿವರಣೆಗಳ ಸಮೀಕ್ಷೆ)

ಬರೆದವರು:

ಶ್ರೀ ಶ್ರೀ ಸಚ್ಚಿದಾನಂದೇಂದ್ರಸರಸ್ವತೀಸ್ವಾಮಿಗಳವರು

ಸಂಪಾದಕ:

ಹೆಚ್.ಎಸ್. ಲಕ್ಷ್ಮಿನರಸಿಂಹಮೂರ್ತಿ

ಕ್ರಮಾಂಕ ೫೯

ಪ್ರಕಾಶಕರು:

ಅಧ್ಯಾತ್ಮಪ್ರಕಾಶಕಾರ್ಯಾಲಯ,
ಹೊಳೆನರಸಿಂಪುರ.

೧೯೭೯

ನಾಲ್ಕನೇಯ ಸಂಸ್ಕರಣೆ 1985 - 1500 ಪ್ರತಿಗಳು
ಪದನೆಯ ಸಂಸ್ಕರಣೆ - 1999 - 2000 ಪ್ರತಿಗಳು

ಇದರ ಹಕ್ಕುಗಳಿಲ್ಲವೂ ಅಧ್ಯಾತ್ಮಪ್ರಕಾಶಕಾರ್ಯಾಲಯದವು

All Rights Reserved

ಅಕ್ಷರ ಜೋಡಣೆ
ಪ್ರಶಾಂತ ಎಂಟರ್ಪ್ರೈಸ್‌ಸ್‌
ಪಂ. 213, ಬಾಳಜಿ ರಸ್ತೆ,
ತ್ಯಾಗರಾಜನಗರ, ಬೆಂಗಳೂರು - 28
ದೂ : 6677016

ಮುದ್ರಣಸ್ಥಾನ:
ಶ್ರೀ ಗಣೇಶಮಾರ್ತಿ ಪ್ರಿಯರ್‌
76, 3ನೇ ಬಾಳ್ಕೆ, 6ನೇ ಮೇನ್‌
ತ್ಯಾಗರಾಜನಗರ, ಬೆಂಗಳೂರು - 560 028
ದೂ : 6528542

ಮುನ್ನಡಿ

ಪರಮಪೂಜ್ಯ ಬ್ರಹ್ಮಭೂತ ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀ ಮಹಾಸ್ಥಾಮಿಗಳವರು ಪರಮಹಂಸಪರಿಮಾಣಕರೂ ವೇದಾಂತವಿಜ್ಞಾನ ಸುನಿಶ್ಚಿತಾರ್ಥರೂ ಆಗಿದ್ದ ಮಹಾಪುರುಷರು. ಆ ಮಹನೀಯರು ಅರ್ಥ ವಿವರಣೆಗಳೊಡನೆ ಕಾರ್ಯಾಲಯದ ಮೂಲಕ ಪ್ರಕಟಿಸಿದ್ದ ‘ಶಿವಕವಚ’ ಗ್ರಂಥದ ನಾಲ್ಕು ಮುದ್ರಣಗಳ ಪ್ರತಿಗಳೆಲ್ಲವೂ ಮಾರಾಟವಾಗಿಬಿಟ್ಟಿದ್ದರಿಂದ ಈಗ ಇದನೆಯ ಮುದ್ರಣವನ್ನು ಹೊರತರಲಾಗಿದೆ.

ಅಧ್ಯಾತ್ಮಪ್ರಕಾಶಕಾರ್ಯಾಲಯವು ವಿಶೇಷವಾಗಿ ಕನ್ನಡಭಾಷೆಯಲ್ಲಿ ಅಧ್ಯಾತ್ಮಗ್ರಂಥಗಳ ಪ್ರಕಟನೆ - ಪ್ರಚಾರಗಳನ್ನು ಕೈಗೊಂಡು ಸುಮಾರು ಎಪ್ಪತ್ತೊಂಬತ್ತು ವರ್ಷಗಳು ಕಳೆದಿದ್ದರೂ ಇನ್ನೂ ಕನ್ನಡನಾಡಿನ ಬಹು ಜನರಿಗೆ ಈ ಸಂಸ್ಥೆಯ ಕಾರ್ಯಚಟುವಟಿಕೆಗಳ ಪರಿಚಯವಾಗಿಲ್ಲ. ಅದಕ್ಕಾಗಿಯೇ ಗ್ರಂಥಗಳ ಮೂಲಕ ಮಹಾಜನರನ್ನು ಸಂಸ್ಕರ್ಮಾಡಲು ಶಕ್ತಿಮಾರಿ ಪ್ರಯತ್ನಿಸಲಾಗುತ್ತಿದೆ. ಉದಾರಾಶಯರ ನೆರವು ದೊರೆತಂತೆಲ್ಲ ಹೆಚ್ಚುಹೆಚ್ಚು ಸ್ಮಾತ್ರಸಾಹಿತ್ಯ, ಕರ್ಮಕಾಂಡ, ಪೌರಾಣಿಕವೃತ್ತಕಥೆಗಳ ವಿವರವುಳ್ಳ ಗ್ರಂಥಗಳನ್ನೂ ಅಧ್ಯಾತ್ಮಗ್ರಂಥಗಳ ಜೊತೆಗೇ ಪ್ರಕಟಿಸುವ ಉದ್ದೇಶವಿದೆ. ಈಗಾಗಲೆ ಹತ್ತಾರು ಸ್ಮಾತ್, ಗ್ರಂಥಗಳನ್ನೂ ಹೊರತರಲಾಗಿದೆ. ಶ್ರೀರುದ್ರಭಾಷ್ಯಾದಿ ವೈದಿಕಮಂತ್ರಾರ್ಥ ವಿವರಣೆಗಳುಳ್ಳ ಒಂದೆರಡು ಪುಸ್ತಕಗಳೂ ಪ್ರಕಾಶಿತವಾಗಿವೆ. ಈ ಗ್ರಂಥಗಳನ್ನು ಮಹಾಜನರು ಹೊಂಡು ಹಾಗೂ ಬಂಧುಮಿತಿರಲ್ಲಿ ಹಂಚಿ ಅಧ್ಯಾತ್ಮಪ್ರಸಾರಕಾರ್ಯಕ್ರೀ ಸಹಾಯಕರಾಗಬೇಕೆಂದು ಪ್ರಾರ್ಥಿಸಿದೆ.

ಈ ಗ್ರಂಥದ ಮುದ್ರಣಕ್ಕೆ ನವದೇಹಲೀಯ ಕ್ಷಮಾಲ್ ಅವಾರ್ಡ್ ಮೆಂಟ್ಸ್ ನಂ. 106, ಇಂದ್ರಪ್ರಸ್ಥಭಡಾವಣೆ, ಪತ್ತರ್ಗಂಜ್, ನವದೇಹಲಿ - 92 ಈ ವಿಳಾಸದಲ್ಲಿ ವಾಸವಾಗಿರುವ ಶ್ರೀಮತಿ ಎಸ್. ಸಂಧಾರವರು ತಮ್ಮ ಪೂಜ್ಯ ಪಿತೃವರ್ಯರಾದ ದಿ॥ ಎಸ್. ಸಿದ್ಧವೀರಯ್ಯ ತುಮಕೂರು - ಇವರ

ಸ್ವರೂಪಾರ್ಥವಾಗಿ ರೂ. 3,000/- (ಮೂರು ಸಾವಿರರೂಪಾಯಿ) ಗಳನ್ನು
ಲುದಾರವಾಗಿ ದಾನಮಾಡಿರುತ್ತಾರೆ. ಇವರಿಗೆ ಕಾರ್ಯಾಲಯದ ಪರವಾಗಿ
ಕೃತಜ್ಞತಾ ಪೂರ್ವಕ ಅಭಿಸಂದರ್ಶನಗಳನ್ನು ಈ ಮೂಲಕ ಸಮರ್ಪಿಸಲಾಗಿದೆ.

ವಾಚಕರು ಎಂದಿನಂತೆ ಈ ಗ್ರಂಥವನ್ನು ಆದರದಿಂದ ಬರಮಾಡಿಕೊಂಡು
ಪ್ರೀತಾನ್ನಿಹಿಸುವರೆಂದು ನಂಬಿದ್ದೇನೆ.

ಇತಿ -

ಹೊಳೆಸರಸೀಪುರ,

6 - 7 - 1999

ಸಜ್ಜನವಿಧೇಯ,

ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿ,

ಸಂಪಾದಕ.

॥ ೭೦ ನಮಃ ಶಿವಾಯ ॥

ಶಿವಕವಚ

ಭಕ್ತನು ತನ್ನ ಇಷ್ಟದೇವತೆಯ ಯಾವದೋ ಅದಕ್ಕೆ ಸಂಬಂಧಪಟ್ಟ ಗೀತಾ, ಸಹಸ್ರನಾಮ, ಸ್ತುತಿ, ಕವಚ, ಹೃದಯ - ಎಂಬ ಏದು ಅಂಗಗಳನ್ನು ಪರಿಸ್ತಿರಬೇಕು ; ಇದಕ್ಕೆ ಪಂಚಾಂಗೀವನವೆಂಬ ಹೆಸರನ್ನು ಮಂತ್ರ ಯೋಗದಲ್ಲಿ ಕೊಟ್ಟಿರುತ್ತಾರೆ. ಶಿವನ ಸಂಬಂಧವಾಗಿ ಶಿವಗಿತೆ, ಶಿವಸಹಸ್ರನಾಮ, ಶಿವಕವಚ - ಇವು ಮೂರೂ ಲೋಕಪ್ರಸಿದ್ಧವಾಗಿವೆ ; ಆದರೆ ಶಿವಸ್ತವ, ಶಿವಹೃದಯ - ಇವುಗಳನ್ನು ಅಷ್ಟಾಗಿ ಜನರು ಪರಿಸುವದು ಕಂಡುಬರುವದಿಲ್ಲ. ಆದು ಹೇಗಾದರೂ ಇರಲಿ, ಮಿಕ್ಕ ದೇವತೆಗಳಿಗೆ ಸಂಬಂಧಪಟ್ಟ ಕವಚಗಳಿಗಿಂತಲೂ ‘ಶಿವಕವಚ’ವು ನಮ್ಮ ದೇಶದಲ್ಲಿ ಬಹಳ ಪ್ರಸಿದ್ಧವಾಗಿರುತ್ತದೆ. ಆದರೆ ಅಥವಾವಿಕಾರವನ್ನು ಮಾಡುವದೇ ಈಗಿನ ನಮ್ಮ ಉದ್ದೇಶವು.

ಇಷ್ಟದೇವತೆಯನ್ನು ಪ್ರಸನ್ನವಾಗಿಸಿಕೊಂಡು ಆ ದೇವತೆಯ ತನ್ನನ್ನು ರಕ್ಷಿಸುವಂತೆ ಮಾಡುವದಕ್ಕೆ ಉಪಯೋಗಿಸುವ ಸ್ತೋತ್ರಕ್ಕೆ ‘ಕವಚ’ - ಎಂದು ಸಂಸ್ಕೃತದಲ್ಲಿ ಹೆಸರು. ಕವಚವೆಂದರೆ ಯುದ್ಧಕಾಲದಲ್ಲಿ ವೀರರು ಶತ್ರುಗಳ ಬಣಗಳೇ ಮುಂತಾದವು ತಮ್ಮ ಮೈಮೇಲೆ ಬಿದ್ದ ಗಾಯಗೊಳಿಸದಂತೆ ಉಪಯೋಗಿಸುತ್ತಿದ್ದ ಕಬ್ಬಿಣಿದ ಅಂಗಿಯು. ಈ ಸ್ತೋತ್ರವನ್ನು ಭಕ್ತಿಯಿಂದ ಜಪಿಸುತ್ತಿರುವಾತನಿಗೆ ಯಾವದೋಂದರ ಅಂಜಕೆಯೂ ಇಲ್ಲವೆಂಬುದನ್ನು ‘ಕವಚ’ ಎಂಬ ಮಾತು ಸೂಚಿಸುವದು.

ಶಿವಕವಚವನ್ನು ಪರಿಸುವಾತನು ಇದರ ಸಂಬಂಧವಾಗಿ ಹದಿನಾಲ್ಕು ವಿಷಯಗಳನ್ನು ನೆನೆಟಿನಲ್ಲಿಡಬೇಕು :-

೧. ಈ ಮಹಾಮಂತ್ರವನ್ನು ಯಾವ ಮಂತ್ರವೇ ಆಗಲಿ, ಮೊಟ್ಟಮೊದಲು ಯಾವ ಯಾವ ಮಂತ್ರವನ್ನು ನೆನೆಟಿನಲ್ಲಿಡಬೇಕು.

ಶಿವಕವಚ

ಸಿದ್ಧಿಯನ್ನ ತಾನೂ ಪಡೆದು ಮತ್ತೊಬ್ಬರಿಗೂ ಅನುಗ್ರಹಿಸಬಲ್ಲವನಾಗಿದ್ದನೋ, ಆತನ ಸ್ವತ್ತೇ ಅದಾಗಿರುತ್ತದೆ. ಆತನ ಸ್ವರಣೆಯನ್ನು ಮಾಡಿಕೊಂಡು ನಾವು ಆ ಮಂತ್ರವನ್ನು ಜಪಿಸುವದರಿಂದ ಮಂತ್ರಕ್ಕೆ ವೀರ್ಯವು ಬರುತ್ತದೆ. ಆತನ ದಿವ್ಯಶಕ್ತಿಯನ್ನೂ ಸಾತ್ತಿವ ಕರ್ಬುದ್ಧಿಯನ್ನೂ ಶ್ರದ್ಧೆಯಿಂದ ಸ್ವರಣೆಗೆ ತಂದುಕೊಂಡ ಮಾತ್ರದಿಂದಲೇ ನಮ್ಮ ಚಿತ್ತವು ನಿರ್ವಿಷ್ಟವಾದ ಪ್ರಶಾಂತವಾದ ಒಂದಾನೋಂದು ಅಂತಸ್ತನ್ನು ಮುಟ್ಟುವದು.

೨. ಇದರ ಭಂದಸ್ಸು ಶ್ರಿಷ್ಟಿಪ್ರಾಪ್ತಿ. ಕವಚದ ಪ್ರಾರಂಭಶೈಲೀಕೆಗಳೂ ಮಹಿಮೆಯನ್ನು ಹೇಳುವ ಶೈಲೀಕೆಗಳೂ ಅನುಷ್ಠಾಂಭಂದಸ್ಸಿಗೆ ಸೇರಿವೆ ಯಾದರೂ ‘ಕವಚ’ವನ್ನು ಹೇಳುವ ಭಾಗವು ಹನ್ನೊಂದಕ್ಕಾರದ ಪಾದದ ಶ್ರಿಷ್ಟಿಪ್ರಾಪ್ತಿ ಭಂದಸ್ಸಿನಲ್ಲಿಯೇ ಇದೆ. ಭಂದಸ್ಸನ್ನು ಸೆನಪಿನಲ್ಲಿಟ್ಟರೆ ಸರಾಗವಾಗಿ ವೃತ್ತತವನ್ನು ಪರಿಸುವದಕ್ಕೆ ಆಗುತ್ತದೆ. ಇದರಿಂದ ಭಂದೋಭಿಮಾನಿದೇವತೆಗಳ ಅನುಗ್ರಹವೂ ಆಗುವದೇಂದು ಕೆಲವರ ಸಂಬಿಳಿಸಿದೆ.

೩. ಸೂತ್ರಿಷ್ಟೇ ಇದರ ದೇವತೆಯು. ಒಂದೋಂದು ಮಂತ್ರದಲ್ಲಿಯೂ ದೇವತೆಯು ಇಂಥದ್ದೆಂದು ತಿಳಿದು ಧ್ಯಾನಿಸಬೇಕು. ಬ್ರಹ್ಮ, ವಿಷ್ಣು, ರುದ್ರ, ಶಾಶ್ವತ, ಸದಾಶಿವ - ಎಂಬ ಐದು ಬ್ರಹ್ಮಮರ್ತಿಗಳು ಪ್ರಧಿವ್ಯಾದಿ ಪಂಚಭೂತಗಳೂ ಅಧಿಕಾರಿಗಳೆಂದು ಆಗಮವಚನವಿರುತ್ತದೆ. ಆದರೆ ಪ್ರಕೃತದಲ್ಲಿ ಈ ರೂಪದ ಸದಾಶಿವನನ್ನೇ ಇಲ್ಲಿ ವಿಷಯವಾಗಿಟ್ಟು ಕೊಂಡಿಲ್ಲವೆಂಬುದು ಸ್ತೋತ್ರದ ಅರ್ಥದಿಂದಲೇ ಮುಂದೆ ಗೊತ್ತಾಗುತ್ತದೆ. ಯಾವಾಗಲೂ ಮಂಗಳವನ್ನುಂಟುಮಾಡುವ ಪರಮಶಿವನನ್ನೇ ಇಲ್ಲಿ ಸದಾಶಿವ ನೆಂದು ಕರೆದಿರುತ್ತದೆಯೆಂದು ಎಣಿಸಿದರೆ ತಪ್ಪಾಗದು.

೨-೫-೨ ಬೀಜ, ಶಕ್ತಿ, ಕೇಲಕೆಗಳು. ಮಂತ್ರದ ಯಾವ ಭಾಗದಲ್ಲಿ ಕ್ರಧಾನಭಾಗವು ಹುಟ್ಟುವದೋ ಅದಕ್ಕೆ ಬೀಜವೆಂದು ಹೇಸರು; ನಮ್ಮನ್ನು ನಿರ್ವಿಷ್ಟವಾದ ಧ್ಯೇಯದವರೆಗೆ ಕರೆದೋಯ್ಲು ಯಾವದಕ್ಕೆ ಸಾಮಧ್ಯ ವಿರುವದೋ ಅದಕ್ಕೆ ಶಕ್ತಿಯೆಂದು ಹೇಸರು; ಶಕ್ತಿಯನ್ನು ಧ್ಯೇಯಕ್ಕೆ

ಸಂಬಂಧಪಡಿಸುವ ಭಾಗವೇ ಕೀಲಕವು. ಇವು ಮೂರೂ ಸ್ತೋತ್ರದ ಭಾಗವಾಗಿಯೇ ಇರಬಹುದು, ಅಥವಾ ಬೀಜಾಕ್ಷರರೂಪವಾಗಿಯಾದರೂ ಇರಬಹುದು. ಬೀಜಾಕ್ಷರಗಳು ಈಗಿನ ಪ್ರಸ್ತರಗಳಲ್ಲಿ ಬೇರೆಬೇರೆಯಾಗಿರುತ್ತವೆ. ಆದ್ದರಿಂದ ಸಂಪ್ರದಾಯವನ್ನೂ ಶಿವಕವಚದ ಸಿದ್ಧಿಯನ್ನೂ ಬಲ್ಲವರಿಂದ ಇವುಗಳನ್ನು ರಹಸ್ಯಸಮೇತವಾಗಿ ತಿಳಿದುಕೊಳ್ಳಬೇಕು. ಆದಾಗದ್ದರೆ ಇವುಗಳನ್ನು ಹೇಳಿಕೊಳ್ಳಬೇಕೆಂಬೆಂದು ಇರುವೆಂದೇ ಒಳ್ಳೆಯಿದು. ಷಡಕ್ಷರಮಂತ್ರದ ಉಪದೇಶವಿದ್ವವರು ಆದರೆ ಬೀಜಾದಿಗಳನ್ನೇ ಉಚ್ಚರಿಸಬಹುದು.

೨. ವಿನಿಯೋಗ ಎಂದರೆ ಸ್ತೋತ್ರವನ್ನು ಯಾವ ಉದ್ದೇಶಕ್ಕೆ ಉಪಯೋಗಿಸುತ್ತೇವೆಂಬುದು. ಶ್ರೀಸದಾಶಿವನನ್ನು ಪ್ರಸನ್ನನಾಗಿ ಮಾಡಿ ಕೊಳ್ಳಬದೇ ಈ ಮಂತ್ರದ ಉದ್ದೇಶವು. ಇದರಲ್ಲಿ ‘ಸರ್ವಾಧಿದಿಂದಲೂ ಎಲ್ಲಿಲ್ಲಿಯೂ ಯಾವಾಗಲೂ ಪರಮೇಶ್ವರನು ನನ್ನನ್ನು ಕಾಪಾಡಲಿ’ ಎಂಬ ಪಾರ್ಥಿನಯೆಯ ಕಂಡುಬಂದರೂ ಸ್ತೋತ್ರವನ್ನು ಇಂಥಿಂಥ ವಿಶೇಷವಾದ ಇಷ್ಟಕಾರ್ಮಾಧರಕ್ಕಾಗಿ ಎಂದು ಸಂಕಲಮಾಡಿಕೊಂಡು ಕೆಲವರು ಉಪಯೋಗಿಸುವದುಂಟು. ಸರ್ವಕಾರುಗಳನ್ನೂ ನೇರವೇರಿಸುವ ಈಶ್ವರನನ್ನು ಇಂಥದ್ದೂಂದು ಕಾಮವನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳಬದು ಕಡಿಮೆಯ ಅಂತಸ್ಸಿನ ಪಾರ್ಥಿನಯೆಂದು ಹೇಳಬೇಕಾದದ್ದೇ ಇಲ್ಲ. ಇದಕ್ಕಿಂತಲೂ ಮೇಲಿನ ಅಂತಸ್ಸನ್ನು ಏರಲಾರದವರು ತಮ್ಮ ಬೇಡಿಕೆಯನ್ನು ಪರಮೇಶ್ವರನಲ್ಲಿ ಮಾಡುವದು ತಪ್ಪಲ್ಲ. ಯಾರು ಪರಮೇಶ್ವರನ ನಿಜವಾದ ಭಕ್ತಿಯನ್ನು ಪಡೆದಿರುವರೋ ಅವರು ಪರಮೇಶ್ವರನಲ್ಲಿ ‘ಇಂಥದ್ದೂಂದು ಇಷ್ಟವನ್ನು ಈಡೇರಿಸಿದರೆ ನಿನ್ನ ಸ್ತೋತ್ರವನ್ನು ಮಾಡುವೆನು’ ಎಂಬಂಥ ವ್ಯಾಪಾರದ ಕೃತ್ಯವನ್ನು ಎಂದಿಗೂ ಕೃಕೂಳಲಾರರು. ಅವರಿಗೆ ಪರಮೇಶ್ವರನ ಪ್ರತಿಯೋಂದೇ ಬೇಕಾಗಿರುವದು; ಶ್ರದ್ಧಾಭಕ್ತಿಯಿಂದ ಆತನ ಸೃಜನಯನ್ನು ಮಾಡುವದರಿಂದಾಗುವ ಆನಂದವ್ಯಾಂದೇ ಅವರಿಗೆ ಸಾಕಾಗಿರುತ್ತದೆ.

೩. ಅಂಗನ್ಯಾಸ. ಇಲ್ಲಿ ‘ಒಂ ಒಂ ರಾಂ ಸರ್ವಶಕ್ತಿಧಾಮ್ಯೇ ಅಂಗನಷ್ಟಾಭ್ಯಾಂ ನಮಃ’ ಎಂದುಮುಂತಾಗಿ ಒಂಕಾರ

ಪೂರ್ವಕವಾಗಿ ಷಡಕ್ಕರಿಯ ಭಾಗಗಳನ್ನು ಬೀಜಾಕ್ಕರಗಳನ್ನು ಪರಮಾತ್ಮನ ಚೇರೆಬೇರೆಯ ಬ್ರಹ್ಮಮೂರ್ತಿಗಳ ನಾಮದೇಯವನ್ನೂ ಕರನ್ನಾಸದಲ್ಲಿಯೂ ಹೃದಯಾದಿನ್ನಾಸದಲ್ಲಿಯೂ ಉಪಯೋಗಿಸುವದು ಕೆಲವರಲ್ಲಿ ಸಂಪ್ರದಾಯ ವಿದೆ. ಇದರ ರಹಸ್ಯವನ್ನು ಮಂತ್ರವೇತ್ತಿರಿಂದಲೇ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಬರಿಯ ಷಡಕ್ಕರನ್ನಾಸದಿಂದಲೇ ತಪ್ತರಾಗಬಹುದು. ಸ್ತೋತ್ರದಲ್ಲಿ “ಷಡಕ್ಕರನ್ನಾಸಸಮಾಹಿತಾತ್ಮಾ” (ಷಡಕ್ಕರನ್ನಾಸದಿಂದ ಚಿತ್ತಸಮಾಧಾನವನ್ನು ಹೊಂದಿ ಶಿವಕವಚವನ್ನು ಪರಿಸರ್ಬೇಕು) ಎಂದೇ ಇರುವದರಿಂದ ಅಷ್ಟಿರಿಂದಲೇ ಘಳಿಂಗುವದರಲ್ಲಿ ಸಂಶಯವಿಲ್ಲ.

E. ದಿಗ್ಂಧ. “ಓಂಭೂಭೂವಃ ಸ್ವರೋಮ್” ಎಂದು ದಿಗ್ಂಧವನ್ನು ಮಾಡಬೇಕು. ಓಂಕಾರವೂ ವ್ಯಾಹ್ಯತಿಗಳೂ ಸರ್ವವ್ಯಾಪಿಯಾದ ಪರಮಾತ್ಮನನ್ನೇ ಹೇಳುವದರಿಂದ ಅಪುಗಳ ಸ್ವರಣೆಯಿಂದ ಯಾವ ದಿಕ್ಕಿನಲ್ಲಿಯೂ ನಮಗೆ ವಿರೋಧಿಯಾದ ಪ್ರತಿಬಂಧಕಾಮಗ್ರಿಗೆ ಎಡಯಿಲ್ಲದೆ ಹೋಗುವದು. ಆದ್ದರಿಂದ ಇದಕ್ಕೆ ದಿಗ್ಂಧವೇಂದು ಹೆಸರು.

ಇದುವರೆಗೆ ಹೇಳಿದ್ದ ಶಿವಕವಚಕ್ಕೆ ಟೀರಿಕಾಫಾಗು. ಶಿವಕವಚದಲ್ಲಿಯೇ ಇವಿಷಣ್ಣ ಸೂಚಿತವಾಗಿದ್ದರೂ ಪುರಶ್ಚರಣವಿದ್ಯೆಯನ್ನು ಬಲ್ಲವರು ತಾಂತ್ರಿಕ ರೀತಿಯಿಂದ ಮೇಲೆ ಹೇಳಿದ ನ್ಯಾಸಾದಿಗಳನ್ನು ಜೋಡಿಸಿರುತ್ತಾರೆ. ಈಚಿಗೆ ಈ ನ್ಯಾಸಾದಿಗಳ ರಹಸ್ಯವನ್ನು ಬಲ್ಲವರ ಸಂಖ್ಯೆಯು ತೀರ ಕಡಿಮೆಯಾಗುತ್ತಾ ಬಂದಿರುವದರಿಂದ ಬರಿಯ ಅಷ್ಟರೋಚ್ಚಾರಣೆಯೇ ಈ ಭಾಗದಲ್ಲಿ ನಿಂತಿರುವಂತಾಗಿದೆ ; ಆ ಉಚ್ಚಾರಣೆಯೂ ಅಲ್ಪಜ್ಞರ ಅಲಸ್ಯ, ಅನಾದರ - ಮುಂತಾದ ಕಾರಣಗಳಿಂದ ಅಪ್ಪಾರವಾಗಿಬಿಟ್ಟದೆ. ಆದ್ದರಿಂದ ಸರಿಯಾದ ಸಂಪ್ರದಾಯವನ್ನು ಬಲ್ಲ ಗುರುವು ಸಿಕ್ಕಿದ ಇದ್ದರೆ ಇಪುಗಳನ್ನು ಹೇಳಿಕೊಳ್ಳಿದೆ ಇದ್ದರೂ ಬಾಧಕವಿಲ್ಲ. ಮುಖ್ಯವಾಗಿ ತನ್ನಲ್ಲಿಯೂ ಹೊರಗೂ ಎಲ್ಲಲ್ಲಿಯೂ ಮಂತ್ರವನ್ನೂ ಆದರ ಅಧಿದೇವತೆಯನ್ನೂ ವ್ಯಾಪಿಸಿರುವಂತೆ ಭಾವಿಸಿಕೊಳ್ಳಬೇಕು ; ಎಲ್ಲಿಯೂ ಈಶ್ವರಭಾವನೆಯಿಂದ ಮನಸ್ಸಿಗೆ ಶಾಂತಿಸಮಾಧಾನಗಳನ್ನು

ತಂದುಕೊಂಡು ಸ್ತೋತ್ರವನ್ನು ಹೇಳಬೇಕು - ಎಂಬುದೇ ಇಲ್ಲಿ ರಹಸ್ಯವು. ಇದು ಶಿವಕವಚದ ಮೊದಲನೆಯ ನಾಲ್ಕು ಶ್ಲೋಕಗಳ ಅಭಿವೃದ್ಧಿಯದಿಂದ ವ್ಯಕ್ತವಾಗುತ್ತದೆ. ಅಥಾವನುಸಂಧಾನವಿಲ್ಲದ ಶ್ರದ್ಧೆಯಿಂದ ಪರಿಸುವವರಿಗೂ ಸ್ವಲ್ಪ ಪ್ರಯೋಜನವುಂಟಾದರೂ ಅಥಾವನುಸಂಧಾನದಿಂದ ಸ್ತೋತ್ರಕ್ಕೆ ವೀರ್ಯವು ಬರುತ್ತದೆ; ಅದು ಮನಸ್ಸಿನಮೇಲೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆಗಲೇ ನಿಜವಾದ ಉಪಾಸನೆಯ ಸವಿಯು ಸಾಧಕನಿಗೆ ತಿಳಿಯಬರುತ್ತದೆ.

ಈ ಸ್ತೋತ್ರವು ಸ್ವಾಂದಮಹಾಪುರಾಣದ ಬ್ರಹ್ಮೋತ್ತರಖಿಂಡದ ಹನ್ನರಡನೆಯ ಅಧ್ಯಾಯದಲ್ಲಿರುತ್ತದೆ. ಅದರ ಹಿಂದಿನ ಅಧ್ಯಾಯದಲ್ಲಿ ಮಣಭಯೋಗಿಶ್ವರರು ಭದ್ರಾಯುವೆಂಬ ರಾಜಕುಮಾರನಿಗೆ ಬಗೆ ಬಗೆಯ ಧರ್ಮೋಪದೇಶವನ್ನು ಮಾಡಿದ ಬಳಿಕ ಶಿವಕವಚವನ್ನು ಹೇಳುವದಕ್ಕೆ ಓಟಿಕೆಯಾಗಿ ಹೇಳಿರುವದೇನೆಂದರೆ:

ಅಥಾವರಂ ಸರ್ವಪುರಾಣಗುಹ್ಯಂ
ನಿಶ್ಚೇಷ್ಮಾಪೌಷ್ಟಕರಂ ಪವಿತ್ರಮ್ |
ಜಯಪ್ರದಂ ಸರ್ವವಿಪತ್ಮಮೋಚನಂ
ವಕ್ಷ್ಯಾಮಿ ಶ್ರೀವಂ ಕವಚಂ ಹಿತಾಯ ತೇ ||

ಭಾಷಾರ್ಥ :- “ಇನ್ನೊಂದು ವಿಷಯವನ್ನು ಹೇಳುತ್ತೇನೆ. ಅದು ಪುರಾಣಗಳಲ್ಲಿಲ್ಲ ರಹಸ್ಯವಾದದ್ವು ಪಾಪಗಳ ರಾಶಿಯನ್ನೆಲ್ಲ ಸ್ವಲ್ಪವೂ ಉಳಿಯ ದಂತೆ ನಾಶಪಡಿಸಬಲ್ಲದ್ವು ಪವಿತ್ರವಾದದ್ವು ಜಯಪ್ರದವಾದದ್ವು ಎಲ್ಲಾ ಬಗೆಯ ಆಪತ್ತಿಗಳಿಂದಲೂ ಬಿಡುಗಡೆ ಮಾಡತಕ್ಕದ್ವು. ಇಂಥ ಶಿವಕವಚವನ್ನು ನಿನ್ನ ಹಿತಕ್ಕಾಗಿ ಹೇಳುತ್ತೇನೆ.”

ಎಷ್ಟೇ ಧರ್ಮಗಳನ್ನು ಮಾಡಲೆ, ಮನುಷ್ಯನು ಕೇವಲ ತನ್ನ ಶಕ್ತಿಯಿಂದಲೇ ಧರ್ಮದ ಪೂರ್ಣಫಲವನ್ನು ಪಡೆಯುವದಕ್ಕೆ ಆಗುವದಿಲ್ಲ. ಧರ್ಮಗಳಿಗಲ್ಲ ಮೂಲವಾಗಿರುವ, ಅವುಗಳನ್ನು ಆಚರಿಸುವಷ್ಟು ಉತ್ಸಾಹವನ್ನೂ ದ್ವೇರ್ಯವನ್ನೂ ಬಲವನ್ನೂ ಕೊಡಬಲ್ಲ ಅವುಗಳನ್ನು ಅನುಷ್ಠಾನಮಾಡಿದವರಿಗೆ ತಕ್ಕಿಫಲವನ್ನೂ

ಕೊಡಬಲ್ಲ ಸರ್ವಜ್ಞನೂ ಸರ್ವಶಕ್ತಿನೂ ಕರುಣಾಮಯನೂ ಪ್ರೇಮಮೂರ್ತಿ ಯೂ ಆದ ಪರಮೇಶ್ವರನ ಸಹಾಯದಿಂದಲೇ ಮನುಷ್ಯನು ಧರ್ಮವನ್ನು ಆಸುಷ್ಟಾನಮಾಡಲು ಶಕ್ತಾಗುತ್ತಾನೆ. ಇದನ್ನು ಸಕಲಪುರಾಣಗಳಲ್ಲಿಯೂ ಹೇಳಿರುತ್ತದೆ; ಈ ವಿಷಯವನ್ನು ಮನಗಾಣದಿದ್ದರೆ ನಾವು ಮಾಡುವ ಪುರಾಣ ಶ್ರವಣವು ಷ್ವಧ್ರ ; ಶಿವನನ್ನು ಶರಣಹೊಕ್ಕರೆ ಉತ್ತಮವಾದ ಒಂದು ಕವಚವನ್ನು ಧರಿಸಿ ಯಂದ್ದಕ್ಕೆ ನಿಂತಂತೆ. ಜೀವನಸಂಗ್ರಹದಲ್ಲಿ ಮನುಷ್ಯನನ್ನು ಬಗೆಬಗೆಯ ಪಾಪಪ್ರವೃತ್ತಿಗಳೂ ಅಪುಗಳಿಗೆ ಉತ್ತೇಜಕವಾದ ವಿಷಯಗಳೂ ಎದುರಿಸುತ್ತಿರುವು; ಅಪುಗಳನ್ನೆಲ್ಲ ತೊಲಗಿಸುವದಕ್ಕೆ ಮಂಗಲಕರವಾದ ಈ ಕವಚವನ್ನು ಧರಿಸುವಾತನೇ ಶಕ್ತಿನು. ಮನುಷ್ಯನು ತನ್ನ ಈಗಿನ ಸ್ಥಿತಿಯಲ್ಲಿ ಅತ್ಯಂತ ಅಶುಚಿಯಾಗಿರುತ್ತಾನೆ, ಆತನ ಚಿತ್ತದಲ್ಲಿ ಕಶ್ಯಲವಾದ ಪಾಪವಾಸನೆಗಳು ಮೆತ್ತಿಚೊಂಡಿರುತ್ತವೆ. ಆದರೆ ಶಿವನನ್ನು ಶರಣಹೊಕ್ಕರೆ ಕೊಡಲೇ ಇವುಗಳೆಲ್ಲ ತೊಳಿದುಹೋಗಿ ಚಿತ್ತವೇ ಪುದ್ಧರಾಗುತ್ತದೆ. ಅಂಥ ಪವಿತ್ರವಾದದ್ವ್ಯ ಶಿವನ ಶರಣಾಗತಿಯು. ಈ ಶಿವಕವಚವನ್ನು ಧರಿಸಿದವನಿಗೆ ಎಲ್ಲೆಲ್ಲಿಯೂ ಜಯವೇ, ಇವನಲ್ಲಿ ಅಂಥ ಧೈಯರವು ಉಕ್ಕೇರುವದು; ಇವನಿಗೆ ಯಾವ ಬಗೆಯ ವಿಷಯಗಳೂ ಸಂಭವಿಸುವದಿಲ್ಲ. ಟೋಕದಲ್ಲಿರುವ ವಿಷತ್ತಿಗಳೆಲ್ಲವೂ ಶಿವನ ಕವಚವನ್ನು ಧರಿಸದಿರುವದರಿಂದಲೇ, ಎಂದರೆ ಶಿವಭಾವನೆಯಲ್ಲಿದಿರುವದರಿಂದಲೇ, ಸಮಗೆ ಬಂದೊದಗುತ್ತಿರುವು. ಆದ್ದರಿಂದ ಶಿವಕವಚವನ್ನು ಧರಿಸಿ ಆತ್ಮರಕ್ಷಣೆಯನ್ನು ಮಾಡಿಹೊಳ್ಳಬ ಬಗೆಯನ್ನು ಹೇಳುತ್ತೇನೆ - ಎಂದು ಖುಷಭಯೋಗೀಶ್ವರರು ಹೇಳಿರುತ್ತಾರೆ.

೧೦. ಧ್ಯಾನ

೧೦. ಶಿವಕವಚವನ್ನು ಪರಿಸುವ ಮುಂಚೆ ಧ್ಯಾನವನ್ನು ಅವಶ್ಯವಾಗಿ ಮಾಡಬೇಕು. ಈ ಕವಚದಲ್ಲಿರುವ ಶಿಲ್ಷೇಖಗಳಲ್ಲಿ ಮೊದಲನೆಯ ನಾಲ್ಕರಲ್ಲಿ ಈ ಧ್ಯಾನವನ್ನು ಹೇಳಿರುತ್ತದೆ.

ಧ್ಯಾನ

ಮಂಷಭ ಉವಾಚ -

**ನಮಸ್ಕಾರಾ ಮಹಾದೇವಂ ವಿಶ್ವಾಸಿನಮಿಶ್ವರಮ् ।
ವಕ್ಷೇತ್ ಶಿವಮಯಂ ವರ್ಮ ಸರ್ವರಕ್ಷಿಕರಂ ನೃತ್ಯಾಮ್ ॥೧॥**

೧. ‘ಮಹಾದೇವನನ್ನು, ವಿಶ್ವವನ್ನೇ ವ್ಯಾಪಿಸಿರುವ ಈಶ್ವರನನ್ನು,
ನಮಸ್ಕರಿಸಿ ಜನರಿಗೆ ಸರ್ವರಕ್ಷಿಯನ್ನೂ ಅನುಗೋಳಿಸುವ ಶಿವಮಯಕವಚವನ್ನು
ಹೇಳುತ್ತೇನೆ.’

ಮಂಷಭಯೋಗಿಶ್ವರರು ಬರಿಯ ಉಪನ್ಯಾಸಕರಲ್ಲ; ‘ಬಹಳ ಚೆನ್ನಾಗಿ
ಮಾತನಾಡಿದರು’ ಎಂದು ಕೇಳಿದವರ ಮೆಚ್ಚಿಗೆಯನ್ನು ಹೊಂದಿ ತ್ಯಾಪ್ತರಾಗ
ಬೇಕೆಂದು ಬಯಸುವ ವಾಗ್ವಿಗಳಲ್ಲ. ಅವರು ತಮ್ಮ ಅನುಭವದಲ್ಲಿದ್ದ
ಶಿವಕವಚವನ್ನು ರಾಜವೃತ್ತನಾದ ಭದ್ರಾಯುವಿಗೆ ಕರುಣೆಯಿಂದ ಉಪದೇಶಿಸಿ
ರುತ್ತಾರೆ. ಇದನ್ನು ಧರಿಸುವದೆಂದರೆ ಪರಮೇಶ್ವರನ ಧ್ಯಾನಪೂರ್ವಕವಾಗಿಯೇ
ಧರಿಸಬೇಕು - ಎಂಬುದನ್ನು ಅವರು ಬರಿಯ ಬಾಯಿಮಾತಿನಿಂದ ಹೇಳಿದೆ ತಾವೇ
ಮೊದಲು ಪರಮೇಶ್ವರನನ್ನು ಧ್ಯಾನಮಾಡಿ ಉಪದೇಶಿಸಿರುತ್ತಾರೆ. ಆತನು
ಮಹಾದೇವನು, ದೇವತೆಗಳಿಗಲ್ಲ ದೇವನು; ವಿಶ್ವಾಸಿಯು, ಸಮಸ್ತಲೋಕ
ಗಳನೂ, ಅಂತಯಾಮಿಯಾಗಿ ವಾಸಿಸಿಕೊಂಡಿರುವಾತನು ಈಶ್ವರನು,
ಸರ್ವಸ್ವತಂತ್ರನು. ಇಂಥವನನ್ನು ಧ್ಯಾನಿಸಿದವರಿಗೆ ಮಾತೆ, ಶಿವಮಯವಾದ ಈ
ಕವಚದ ಸ್ವರೂಪವು ತಿಳಿಯಬರುವದು.

**ಶುಚೌ ದೇಶೋ ಸಮಾಸಿನೋ ಯಥಾವತ್ತಲ್ಲಿತಾಸನಃ ।
ಜತೇನ್ನಿರ್ಯೋ ಜತಮಾಣಾತ್ಮಿನ್ತಯೇಭೀಷಿವಮಷ್ಟಯಮ್ ॥೨॥**

೨. “ಶುಧ್ವಾದ ಸ್ವಲ್ಪದಲ್ಲಿ ನಿಯಮಪೂರ್ವಕವಾಗಿ ಆಸನವನ್ನು
ಹಾಕಿ ಕುಳಿತುಕೊಂಡು ಜತೇಂದ್ರಿಯನಾಗಿ ಪ್ರಾಣಾಯಾಮವನ್ನು ಮಾಡಿ ಅವ್ಯಯ
ನಾದ ಶಿವನನ್ನು ಧ್ಯಾನಿಸಬೇಕು.”

ಯಾರು ಪರಮೇಶ್ವರನ ಸ್ವರೂಪದಲ್ಲಿ ಅಭೇದನಿಷ್ಠೆಯನ್ನು ಹೊಂದಿರು
ವರೋ ಅಂಥ ಮಹಾತ್ಮರಿಗೆ ಹೊರಗಿನ ಸಹಾಯವೇನೂ ಬೇಕಿರುವ ದಿಲ್ಲ.

ಶಿವಕವಚ

ಮೆಜ್ಯೆಕಲು ಷಿಟ್‌ಪರ್ತ್‌ಡಾಡ ಸಮ್ಮಂಥವರಿಗೆ ಹೊರಗಿನ ಸನ್ನಿಹೇಳಣಿ ಶುಚಿಯಾಗಿ ಸುಂದರವಾಗಿ ಮಂಸಿಗೆ ಅಹಂಕಾರದವನ್ನುಂಟು ಮಾಡುತ್ತಿದ್ದರೆ ಮಾತ್ರ, ಧ್ಯಾನವು ಸುಲಭವಾಗಿ ವರವಾಗುವದು. ಅದ್ದರಿಂದ ದೇಶಮಂಡಿ, ಕಾಲಮಂಡಿ, ಆಸನಮಂಡಿ, ಇಂದ್ರಿಯಮಂಡಿ - ಮುಂತಾದ ಒಂದಿರಂಗನ್ನೇ ಕರ್ಯಾಗಳನ್ನು ತತ್ವಾಲಕ್ಷ್ಯದರೂ ಹೇಳಿದಿಸಿಕೊಳ್ಳಬೇಕು. ಮನೆಯಲ್ಲಿ ಒಂದು ಧ್ಯಾನಮಂದಿರವನ್ನು ಮಾಡಿ ಕೊಡು, ಸ್ಥಾಪನ್ನು ಸಾರಿಸಿ ಗುಡಿಸಿ ರಂಗವಲ್ಲಿಯೇ ಮುಂತಾದವುಗಳಿಂದ ಅಲಂಕರಿಸಿಕೊಂಡು ಧೋವಾದಿಗಳಿಂದ ಮನೋಹರವಾಗುವಂತೆ ಮಾಡಿಕೊಳ್ಳಬೇಕು. ಸಂಧ್ಯಾಕಾಲವೇ ಮುಂತಾದ ಪ್ರಸನ್ನಕಾಲವನ್ನು ಆರಿಸಿಕೊಳ್ಳಬೇಕು. ಪದ್ಧತಿಸನವೇ ಮುಂತಾದವುಗಳಲ್ಲಿ ಸ್ತೀರಸುಖಿವಾದ ಒಂದು ಆಸನವನ್ನು ಅಭ್ಯಾಸದಿಂದ ಅಳವಡಿಸಿಕೊಳ್ಳಬೇಕು. ಇಂದ್ರಿಯಗಳ ಒಂಟಲ್ಲವನ್ನು ಸ್ವಲ್ಪ ಹೆಚ್ಚಿನವರೆಗಾದರೂ ತಡೆದುಕೊಳ್ಳಬೇಕು. ಪ್ರಾಣಯಾಮವನ್ನು ಮನಃ ಸಮಾಧಾನಾರ್ಥವಾಗಿ ಸಾಧನವಾಗಿ ಉಪಯೋಗಿಸಿಕೊಳ್ಳಬೇಕು.

ಹೃತ್ಯುಂಡರೀಕಾನ್ತರಸನ್ನಿವಿಷ್ಟಂ

ಸ್ವತೇಜಸಾ ವ್ಯಾಪ್ತನಭೋಽವಕಾಶಮ್ ।
ಅತೀನ್ನಿಯಂ ಸೂಕ್ಷ್ಮಮನನ್ತಮಾಢ್ಯಂ
ಧ್ಯಾಯೇಶ್ವರಾನನ್ನಮಯಂ ಮಹೇಶಮ್ ॥ ३ ॥

ಇ. “ಹೃದಯಕುಲದ ನಡುವೆ ಕುಳಿತುವನಾಗಿಯೂ ತನ್ನ ಕಾಂತಿಯಿಂದ ಆಶಾಪನ್ನೆಲ್ಲ ವ್ಯಾಪಿಸಿರುವನಾಗಿಯೂ ಇಂದ್ರಿಯಗಳನ್ನು ಮಾರಿರುವ ಸೂಕ್ಷ್ಮನಾಗಿಯೂ ಅಂತರಹಿತನಾಗಿಯೂ ಸಕಲಕ್ಕೂ ಕಾರಣನಾಗಿಯೂ ಇರುವ ಪರಮಾನಂದಮಯನಾದ ಮಹೇಶ್ವರನನ್ನು ಧ್ಯಾನಿಸಬೇಕು.”

ಪರಮೇಶ್ವರನು ಸಗುಣನೂ ನಿಗ್ರಣನೂ ಆಗಿರುತ್ತಾನೆ; ಸಾಕಾರನೂ ನಿರಾಕಾರನೂ ಆಗಿರುತ್ತಾನೆ. ಆವನು ಸ್ವರೂಪದಿಂದ ನಿಗ್ರಣನಿರಾಕಾರನೇ ಆಗಿರುವನಾದರೂ, ಭಕ್ತರ ಅನುಗ್ರಹಕ್ಕಾಗಿ ಸಗುಣಸಾಕಾರರೂಪವನ್ನು ಲೀಲಾ ಮಾತ್ರದಿಂದ ಧರಿಸಬಲ್ಲವನಾಗಿರುವನು.

ಧ್ಯಾನ

ಪರಮಾತ್ಮನ ಸ್ವರೂಪವು ಮನಸ್ಸಿಗೂ ಸಾಕ್ಷಿಯಾದ ಶುದ್ಧಚೈತನ್ಯ ರೂಪವಾಗಿರುತ್ತದೆ ; ಆ ರೂಪವನ್ನೇ ಧ್ಯಾನಮಾಡುವದಕ್ಕೆ ಆಗದವರು ತಿವ ಪುರಾಣಾದಿಗಳಲ್ಲಿ ವರ್ಣಿತವಾಗಿರುವ ತಮಗೆ ಇಷ್ಟವಾದ ಒಂದು ಮಂಗಲರೂಪವನ್ನು ಹೃದಯಕುಮಲದಲ್ಲಿ ಧ್ಯಾನಿಸಬೇಕು. ಪರಮೇಶ್ವರನು ತನ್ನ ಚೈತನ್ಯಪ್ರಕಾಶದಿಂದ ಸಕಲಭೂತಗಳನ್ನೂ ವ್ಯಾಪಿಸಿರುವ ಆಕಾಶವನ್ನು ಕೂಡ ವ್ಯಾಪಿಸಿರುತ್ತಾನೆ. ಸಾಕಾರರೂಪವನ್ನು ಧ್ಯಾನಿಸುವವರು ತೇಜೋಮಯವಾದ ರೂಪದಿಂದ ಕಾಂತಿಯು ಹೊರಟು ಎಲ್ಲೆಲ್ಲಿಯೂ ವ್ಯಾಪಿಸಿರುವಂತೆ ಕಲ್ಪಿಸಿಕೊಳ್ಳಬೇಕು.

ಪರಮೇಶ್ವರನು ತನ್ನ ಸ್ವರೂಪದಿಂದ ಅತೀಂದ್ರಿಯನಾಗಿರುತ್ತಾನೆ ; ಏಕೆಂದರೆ ಸಕಲ ಇಂದ್ರಿಯಗಳ ಮತ್ತು ಅಂತಃಕರಣದ ವೃತ್ತಿಗಳನ್ನೂ ಆತನ ಚೈತನ್ಯಪ್ರಕಾಶವೇ ಬೆಳಗುತ್ತದೆ. ಸಾಕಾರಧ್ಯಾನಿಗಳು ಪರಮೇಶ್ವರನ ಆಕಾರವು ಇಂದ್ರಿಯವೇದ್ಯವಾದ ಭೂತಗಳ ವಿಕಾರವೆಂದು ಎಂದಿಗೂ ಚಿಂತಿಸಬಾರದು, ಅದು ವಿಜ್ಞಾನಫಲನವಾದ ಲೀಲಾವಿಗ್ರಹವು - ಎಂದೇ ಚಿಂತಿಸಬೇಕು.

ಯಾವದು ಇಂದ್ರಿಯಗಳಿಗೆ ಗೋಚರವಲ್ಲವೋ ಅದಕ್ಕೆ ಸೂಕ್ತ ವೆಂದು ಹೆಸರು ; ಪರಮೇಶ್ವರನ ಸ್ವರೂಪವು ಇಂಥಧ್ಯಾಗಿರುವದರಿಂದ ಸಾಕಾರಧ್ಯಾನದಲ್ಲಿ ಯೂ ಆತನ ರೂಪವು ಸೂಕ್ತ ವೆಂದೇ ಭಾವಿಸಬೇಕು. ಆದರೆ ಸೂಕ್ತ ವೆಂದರೆ ಸಣ್ಣದೆಂದಾಗಲಿ ಅಣುರೂಪವೆಂದಾಗಲಿ ಭಾವಿಸಬಾರದು.

ಪರಮಾತ್ಮನ ಸ್ವರೂಪವು ಅನಂತವಾಗಿರುತ್ತದೆ, ಎಂದರೆ ದೇಶಕಾಲ ನಿಮಿತ್ತಗಳ ಪರಿಚೈದವಿಲ್ಲದೆ ಇರುತ್ತದೆ. ದೇಶಕಾಲನಿಮಿತ್ತಗಳಿಲ್ಲವೂ ಮನೋಗೋಚರವಾಗಿರುತ್ತವೆ. ಮನಸ್ಸಿಗೂ ಸಾಕ್ಷಿಯಾಗಿರುವ ಚೈತನ್ಯ ಸ್ವರೂಪವು ಹೇಗೆತಾನೆ ಈ ದೇಶಕಾಲನಿಮಿತ್ತಗಳಿಂದಾದ ಅಳತೆಗೆ ಸಿಕ್ಕಿತ್ತು ? ‘ಆ ಅಪರಿಚೈನ್ಯ ರೂಪವೇ ನನ್ನ ಅನುಗ್ರಹಕ್ಕಾಗಿ ಹೃದಯಕುಮಲದಲ್ಲಿ ರೂಪಗೊಂಡಂತೆ ಕುಳಿತಿದೆಯಾದ್ದರಿಂದ ಇದು ನಿಜವಾಗಿಯೂ ಪರಿಚೈನ್ಯವಾಗಿರುವದಲ್ಲ’ ಎಂದು ಸಾಕಾರಚಿಂತಕನೂ ಭಾವಿಸಬೇಕು.

ಪರಮೇಶ್ವರನು ಪರಮಾನಂದಮಯನಾಗಿರುತ್ತಾನೆ. ಅವನಲ್ಲಿ ಸುಖ ದುಃಖಗಳ ವಿರುವೇದುಗಳು ಒಂದಿಷ್ಟು ಇರುವದಿಲ್ಲ. ಸುಖದುಃಖಗಳಿಂದಿವು ಮನಸ್ಸಿನ ಪ್ರತ್ಯಕ್ಷಿಗಳಾಗಿರುತ್ತವೆ; ಆಮನ್ಯತ್ವಯಕ್ಕೆ ಅತಿಂಥವಾಗಿರುವ ಪರಮೇಶ್ವರನ ಶುದ್ಧಚೈತನ್ಯದಲ್ಲಿ ಸುಖದ ಅಧವಾ ದುಃಖದ ಸೋಂಕು ಹೇಗೆ ಇದ್ದಿಇತ್ತು? ಅಲ್ಲಿಗಳಿಲ್ಲದ ಮಹಾಭಾಂತಸಮುದ್ರದಂತಿರುವ ಆನಂದಸಾಗರನಾದ ಆ ಪರಮೇಶ್ವರನೇ ನನಗೇ ಈ ರೂಪದಿಂದ ಹೋರಿಕೊಳ್ಳುತ್ತಿದ್ದಾನೆ - ಎಂದು ಸಾಕಾರ ಧ್ಯಾನಿಯು ಯೋಚಿಸಿಕೊಳ್ಳಬೇಕು.

ಇಂಥ ಪರಮೇಶ್ವರನ ರೂಪವನ್ನು ಯಥಾತ್ಮಕ್ಯಾಗಿ ಸ್ವರೂಪವಾದ ನಿಗುಣನಿರಾಕಾರರೂಪದಲ್ಲಿಯೋ ಲೀಲಾವಿಗ್ರಹದಿಂದೊಡಗೂಡಿದ ಸಗುಣ ಸಾಕಾರರೂಪದಲ್ಲಿಯೋ ಮೊದಲು ಚಿಂತಿಸಿಕೊಳ್ಳಬೇಕು. ಅಮೇಲೆಯೇ ಈ ಶಿವಕವಚವನ್ನು ಪರಿಸರ್ಬೇಕು.

ಧ್ಯಾನಾವಧಾತಾವಿಲಕರ್ಮಬಂಧ-

ಶ್ರಿರಂ ಚಿದಾನಂದನಿಮಗ್ನಚೇತಾಃ ।

ಷಡ್ಕೃರನ್ಯಾಸಸಮಾಹಿತಾತ್ಮಾ

ಶೈವೇನ ಕುರ್ಯಾತ್ ಕವಚೇನ ರಕ್ಷಾಮ್ ॥ ೪ ॥

ಉ. “ಧ್ಯಾನದಿಂದ ಕರ್ಮಬಂಧವನ್ನೆಲ್ಲವನ್ನೂ ಹೋಗಲಾಡಿಸಿ ಕೊಂಡು, ಬಹುಕಾಲ ಚಿದಾನಂದದಲ್ಲಿ ಚಿತ್ತವನ್ನು ಮುಳುಗಿಸಿದ್ದ ಬಳಿಕ ಷಡ್ಕೃರನ್ಯಾಸದಿಂದ ಬಿತ್ತಸಮಾಧಾನವನ್ನು ಹೊಂದಿ ಶಿವಕವಚದಿಂದ ರಕ್ಷಿಯನ್ನು ಮಾಡಿಕೊಳ್ಳಬೇಕು.”

ಪರಮೇಶ್ವರನ ಧ್ಯಾನವನ್ನು ಯಥಾವತ್ತಾಗಿ ಮಾಡಿದರೆ ಕರ್ಮದ ಕಟ್ಟು ಕಳಬೆಕೊಳ್ಳಬೆಂದು. ಬಹುಕಾಲದವರೆಗೆ ನಾವು ವ್ಯವಹಾರದಲ್ಲಿ ‘ನಾನು’, ‘ನಾನು’ - ಎಂದು ಚಿಕ್ಕದೊಂದು ಅಹಂಕಾರೋವಾದಿಯ ಚಿದಾಭಾಸರೂಪವನ್ನೇ ಅಭಿಮಾನದಿಂದ ನಂಬಿಕೊಂಡಿರುತ್ತೇವೆ. ಇದರಿಂದ ನಮಗೆ ವ್ಯವಹಾರವು ಒಂದು ಭಾರವಾದ ಹೋರಿಯಾಗಿರುತ್ತದೆ. ಆದರೆ ಸರ್ವದೇಹಕರಣಸಾಕ್ಷಿಯಾಗಿರುವ ಆ

ಪರಮಾತ್ಮನಲ್ಲಿ ಚಿತ್ತವನ್ನು ಇಟ್ಟು ನಮ್ಮ ಅಹಂತೆಯನ್ನು ಮರೆತರೆ ಕರ್ಮದ ಕಟ್ಟು ತಾನೇ ಬಿಂಜಿಕೊಂಡಂತಾಗುವದು. ನಮ್ಮ ಮೇಲಿಂದ ಒಂದು ದೊಡ್ಡ ಹೋರೆಯನ್ನು ಕೆಳಕ್ಕೆ ಇಳಿಸಿಕೊಂಡಂತೆ ಆಗುವದು.

ಧ್ಯಾನದಲ್ಲಿ ಚೈತನ್ಯರೂಪವಾದ ಸುಖದುಃಖಗಳ ಏರುಪೇರಿಲ್ಲದ ಪರಮಾತ್ಮನ ಆನಂದದಲ್ಲಿ ನಾವು ಮುಖಗುವದರಿಂದ ನಮಗೆ ಒಂದು ಬಗೆಯ ಅಮೃತದ ಸೇಕವನ್ನು ಮಾಡಿದಂತೆ ಆಗುತ್ತದೆ. ಧ್ಯಾನದಿಂದ ಹೊರ ಮುಖರಾದಮೇಲೂ ನಮ್ಮ ಚಿತ್ತದಲ್ಲಿಯೂ ದೇಹೇಂದ್ರಿಯಗಳಲ್ಲಿಯೂ ಒಂದು ಬಗೆಯ ಪ್ರಸನ್ನತೆಯು ತೋರಿಬರುತ್ತದೆ. ನಮ್ಮ ನರಗಳಿಗೆ ಅಮೃತವನ್ನು ಬಳಿದಂತೆ ಒಂದು ಬಗೆಯ ಪುಣಿಯು ಬರುತ್ತದೆ.

ಆ ಪರಮಾತ್ಮನ ಷಡಕ್ಕರಮಂತ್ರ ಪ್ರಭಾವವನ್ನು ಅಕ್ಷರನ್ಯಾಸಮಾಲಕವಾಗಿ ಮೃಕ್ಯೈಯಲ್ಲಿಲ್ಲ ವ್ಯಾಪಿಸುವಂತೆ ಮಾಡಿಕೊಳ್ಳಬೇಕು. ಆಗ ಒಳಗೂ ಹೊರಗೂ ಶಿವಮಯವಾದ ಭಾಸಪ್ರಾಂದು ಮನಸ್ಸಿಗೆ ಹತ್ತುವದು. ಶಿವ ಕವಚಧಾರಣೆಗೆ ಆಗ ನಾವು ಸಿದ್ಧರಾದಂತಾಯಿತು.

೧೧. ಕವಚ

ಮಾಂ ಪಾತು ದೇವೋಽಶಿಲದೇವತಾತ್ಮಾ

ಸಂಸಾರಕೂಪೇ ಪತಿತಂ ಗಭೀರೇ ।

ತನ್ನಾಮ ದಿವ್ಯಂ ವರಮಂತ್ರಮೂಲಂ

ಧುನೋತು ಮೇ ಸರ್ವಮಫಂ ಹೃದಿಸ್ಮಾ ॥ ೫ ॥

ಇ. “ಸಮಸ್ತದೇವತಾತ್ಮನಾದ ಆ ದೇವನು ಆಳವಾದ ಸಂಸಾರಕೂಪದಲ್ಲಿ ಬಿದ್ದಿರುವ ನನ್ನನ್ನು ಕಾಪಾಡಲಿ! ಶೈವೈವಾದ ಮಂತ್ರಗಳಿಗೆ ಮೂಲವಾದ ಆತನ ದಿವ್ಯನಾಮವು ನನ್ನ ಹೃದಯದಲ್ಲಿರುವ ಪಾಪವನ್ನೆಲ್ಲ ತೋಳಿದುಹಾಕಲಿ!”

ಶಿವಕವಚ

ಶಿವಕವಚದಲ್ಲಿ ಧ್ಯಾನಿಸುತ್ತಿರುವ ದೇವಸನ್ಮಾನ ಅನೇಕದೇವತೆಗಳ ಜೂತೆಗೆ ಈತನೂ ಒಬ್ಬನೇಂದು ಭಾವಿಸಬಿರದು. ಈತನು ಸಕಲದೇವತಾತ್ಮಕನು; ಎಂದರೆ ಮರದಲ್ಲಿಯೇ ಕೂಡಬೆಗಳೂ ಕವಲಾಗಳೂ ಅಡಕವಾಗಿರುವಂತೆ ಈತನ ವಿಭಿನ್ನಿಗಳೇ ಮೊಕ್ಕದೇವತೆಗಳಾಗಿರುವರು. ಈ ಪರಮೇಶ್ವರನ ಒಂದೊಂದು ಶಕ್ತಿ ವಿಶೇಷವನ್ನು ಮೊರಪಡಿಸುವ ವಿಭಿನ್ನಿಯನ್ನು ಒಂದೊಂದು ದೇವತೆಯೆಂದು ನಾವು ಭಾವಿಸಿದ್ದೇವು. ನಿಜವಾಗಿ ಸಕಲದೇವತೆಗಳಿಗೂ ಇವನೇ ಆತ್ಮನು.

ಈ ಆತ್ಮನ ಸ್ವರೂಪವನ್ನು ಅರಿತುಕೊಳ್ಳಲಾರದೆಯೇ ನಾವು ಅವಿದ್ಯಾ ಕಾಮಕರ್ಮಗಳ ಪಾಠಾಗಿ ಜನಸಮರಣಜರಾರ್ಥಿಗಮಯವಾದ ಸಂಸಾರವೆಂಬ ಆಳವಿಲ್ಲದ ಗುಂಡಿಯಲ್ಲಿ ಬಿದ್ದಿರುವೆವು. ‘ಆತ್ಮನ ಸೃಜನೆಯು ನನ್ನನ್ನು ಈ ಗುಂಡಿಯಿಂದ ಮೇಲಕ್ಕೆ ಎತ್ತಲಿ !’ - ಎಂದು ನಾವು ಹೃತ್ಯೋವಕವಾಗಿ ಹಂಬಿಸಬೇಕು.

ಆತ್ಮನಾಮಮಂತ್ರವನ್ನು ಉಚ್ಛರಿಸಿದಮಾತ್ರ, ದಿಂದ ಅಂತಃಕರಣ ದಲ್ಲಿರುವ ಸಕಲವಾಟಗಳೂ ನಾಶವಾಗುವು. ಆತ್ಮನಾಮವು ದಿವ್ಯವಾಗಿರುವದು, ವಿಷಯವಾಮಗಳಂತೆ ಪ್ರಕೃತಿಯ ಲೋಕಕ್ಕೆ ಸಂಬಂಧವಣಿದಲ್ಲ; ಅದರ ಪ್ರಭಾವವು ಸಮ್ಮ ಮೇಲೆ ಅದಂತೆಲ್ಲ ಪಾಪವಾನನೆಗಳು ಕಳೆಯುವವು. ಆ ನಾಮಸೃಜನೆಯಲ್ಲಿ ನಮಗೆ ನಿಜವಾದ ಆಸೆಯು ಹುಟ್ಟಬೇಕು.

ಸರ್ವತ್ರ ಮಾಂ ರಕ್ಷತು ವಿಶ್ವಮೂರ್ತಿ-

ಜ್ಯೋತಿರ್ಮಯಾನನ್ನಫಂನಿಷ್ಠಿದಾತ್ಮಾ ।

ಅಣೋರಣೀಯಾನುರುಶಕ್ತಿರೇಕಃ

ಸ ಈಶ್ವರಃ ಪಾತು ಭಯಾದಶೀಘ್ರಾತ್ ॥ ६ ॥

६. “ ವಿಶ್ವಮೂರ್ತಿಯೂ ಜ್ಯೋತಿಸ್ವರೂಪನೂ ಆನಂದದ ಗಟ್ಟಿಯೂ ಆಗಿರುವ ಜಿಸ್ಮೋತ್ತಿರು ನನ್ನನ್ನು ಎಲ್ಲಿಲ್ಲಿಯೂ ಕಾಪಾಡಲಿ ! ಸೂಕ್ಷ್ಮವಾದದ್ವಕ್ಕಿಂತಲೂ ಸೂಕ್ಷ್ಮನಾಗಿರುವ ಆ ನಿರುವಮ - ಮಹಾಶಕ್ತಿಯಾದ ಈಶ್ವರನು ಎಲ್ಲಾ ಬಗೆಯ ಅಂಜಕೆಯಿಂದಲೂ ನನ್ನನ್ನು ಕಾಪಾಡಲಿ !”

ಕವಚ

ಪರಮಾತ್ಮನ ತನ್ನ ಸ್ವರೂಪದಿಂದ ಚೈತನ್ಯಚೋತಿಯಾಗಿರುವನು ಎಂದರೆ ನಮ್ಮೊಳಗೆ ಜ್ಞಾನರೂಪವಾಗಿ ತೋರಿಕೊಳ್ಳುವದೆಲ್ಲದಕ್ಕಾ ತಿರುಖಾಗಿರುತ್ತಾನೆ. ಇದರಂತೆ ಅವನು ಆನಂದದ ಗಟ್ಟಿಯಾಗಿರುತ್ತಾನೆ, ಎಂದರೆ ಕಲ್ಲುಸ್ಕರೆಯ ಯಾವ ಭಾಗವನ್ನು ನವಿನೋಡಿದರೂ ಸಿಹಿಯೇ ಆಗಿರುವಂತೆ ಆತ್ಮಸ್ವರೂಪದಲ್ಲಿ ಎಲ್ಲಿ ಸೋಡಿದರೂ ಆನಂದವೋಂದೇ ಇರುವದು. ನಮ್ಮಲ್ಲಿ ತೋರಿಕೊಳ್ಳುವ ಎಲ್ಲಾ ಬಗೆಯ ಸುಖವಿಶೇಷಗಳೂ ಈ ಆನಂದದ ಗಟ್ಟಿಯ ಚೂರುಗಳೇ ಆಗಿರುವವು. ಈ ಸಚ್ಚಿದಾನಂದಮೂರ್ತಿಯಾದ ಆತನ ಬೆಳಕಿನಲ್ಲಿ ಎಲ್ಲವೂ ನಮಗೆ ತೋರುತ್ತಿರುವದು, ಆತನ ಆನಂದದ ಹೊದ್ದಿಕೆಯಿಂದಲೇ ವಸ್ತುಗಳು ಸಂದರ್ಭವಾಗಿಯೂ ಆನಂದಕರವಾಗಿಯೂ ತೋರಿಕೊಳ್ಳುತ್ತಾ ನಮ್ಮ ಪ್ರೇಮವನ್ನು ಸೇರಿಹಿಡಿಯುತ್ತಿರುವವು. ಆದ್ದರಿಂದ ಆತನೇ ಈ ಬಗೆಬಗೆಯ ರೂಪಗಳಿಂದ ನಮ್ಮ ಸುತ್ತಲೂ ತೋರಿಕೊಳ್ಳುತ್ತಿರುವನೆಂದು ನಾವು ನಂಬಿದರೆ, ನಾವು ಎಲ್ಲಿದ್ದರೂ ಆತನು ನಮ್ಮನ್ನು ಕಾಪಾಡುತ್ತಾನೆ, ಆನಂದದಾಯಕ ನಾಗಿರುತ್ತಾನೆ.

ಯಾರು ಹೊರಗೆ ಹೀಗೆ ಪರಮಾತ್ಮನ ವಿಭೂತಿಯನ್ನೇ ಕಾಣುವ ಶಕ್ತಿಯುಳ್ಳವರಾಗಿರುವರೋ ಆವರಿಗೆ ವಿಶ್ವವೆಲ್ಲವೂ ಆ ಪರಮೇಶ್ವರನ ಮೂರ್ತಿಯೆಂದೇ ತೋರುವದು, ಅಂಥವರಿಗೆ ಜಗತ್ತೆಲ್ಲವೂ ಸುಖಮಯವಾಗಿರುತ್ತದೆ. ಆದರೆ ಈ ಶಿವಭಾವನೆಯನ್ನು ವಡೆದುಕೊಳ್ಳುವದಕ್ಕೆ ಉಪಾಯವೇನು? ಎಂದರೆ ಮೊಟ್ಟಮೊದಲು ನಮ್ಮೊಳಗೆ ಆತನನ್ನು ಕಂಡುಕೊಳ್ಳಬೇಕು. ಆತನು ಆಣುವಿಗಿಂತಲೂ ಅಣುವಾಗಿರುವನು. ವೈಶೇಷಿಕರೇ ಮುಂತಾದವರು ಜಗತ್ತೆಲ್ಲವೂ ಅತಿಂದಿಯವಾದ ಪರಮಾಣಗಳಿಂದ ಆಗಿದೆಯೆಂದು ಹಿಂದಿನ ಕಾಲದಲ್ಲಿ ಭಾವಿಸಿದ್ದರು; ಈಗಿನ ಕಾಲದಲ್ಲಿ ವಿಜ್ಞಾನಶಾಸ್ತ್ರದವರು ಭೌತಿಕವಸ್ತುಗಳಿಲ್ಲವೂ ಪರಮಾಣಗಳಿಂದಾಗಿರುವವೆಂಬ ನಂಬಿಕೆಯನ್ನೂ ದಾಟಿ ಈ ಪರಮಾಣಗಳಿಗಿಂತಲೂ ವಿದ್ಯುತ್ತಣಗಳು ಸೂಕ್ಷ್ಮವಾಗಿರುವವೆಂದೂ ಅವುಗಳ ವ್ಯಾಪಾರಗಳಿಂದಲೇ ಭೌತಿಕಜಗತ್ತು ಉಂಟಾಗಿರುವದೆಂದೂ ಹೇಳುತ್ತಿದ್ದಾರೆ. ಇದರ ತತ್ವವು ಎಲ್ಲಿಯವರೆಗಾದರೂ ಹೋಗಲಿ, ಇಂಥ ಆತ್ಮಂತಸೂಕ್ಷ್ಮವಾದ

ಪರಮಾಣುಗಳಿಗಿಂತಲೂ ಸೂಕ್ಷ್ಮವಾಗಿರುವ - ಎಂದರೆ ಅತೀಂದ್ರಿಯವಾಗಿರುವ, ಬೆದಾಸಾದಸ್ವರೂಪ ದಿಂದಲೇ ಪರಮೇಶ್ವರನೇ ಈ ಜಗತ್ತಿಗೆಲ್ಲಕೂ ಪರಮಾಕಾರಣಸೇವಿಸಿರುವನೇಂದೂ ಆತನೆಂಟ್ಟನೇ ಸಕಲಜೀವರಿಗೂ ಅತ್ಯಾನಾಗಿರುವನೇಂದೂ ಆತನ ಆಚೆಂತ್ತೆಶಕ್ತಿಯಿಂದಲೇ ಜಗತ್ತೆಲ್ಲವೂ ನಿತಿರುವದೆಂದೂ ಶಾಸ್ತ್ರದ ಡಂಗುರವು ಮೊಳಗುತ್ತಿರುವದು. ಇದನ್ನು ಯಾವಾತನು ಕಂಡುಕೊಳ್ಳುವನೋ ಆವನಿಗೆ ಜಗತ್ತೆಲ್ಲವೂ ಆ ಮಹಾಮಹಿಮನ ವಿಭಂಗಿಯೆಂಬುದು ಸ್ವಷ್ಟವಾಗುವದು. ಆಗ ಆ ಪರಮಾತ್ಮನಿಗಿಂತ ಚೇರೆಯಾಗಿ ಯಾವದೊಂದೂ ಇಲ್ಲದಿರುವದರಿಂದಲೂ ಆತನೇ ನಮ್ಮ ಆತ್ಮಗಳ ತಿರುಖಾಗಿರುವದರಿಂದಲೂ ನಮಗೆ ಅಂಜಿಕೆಯ ಕಾರಣವೇ ಇಲ್ಲವೆಂಬುದು ಮನವರಿಕೆಯಾಗುವದು. ಆ ಜ್ಞಾನವು ಈಗ ನಮಗೆ ಇಲ್ಲದಿದ್ದರೂ ಶಾಸ್ತ್ರಶ್ರದ್ಧೆಯಿಂದ ಆ ಭಾವನೆಯನ್ನಾದರೂ ತಂದುಕೊಳ್ಳಬೇಕು. ಇದರಿಂದಲೂ ಸಂಪೂರ್ಣ ಅಂಜಿಕೆಯು ತೊಲಗುವದು.

ಯೋ ಭೂಸ್ವರೂಪೇಣ ಬಿಭರ್ತಿವಿಶ್ವಂ

ಪಾಯಾತ್ಮ ಭೂಮೇಗ್ರಿರಿಶೋಽಷ್ವಮೂರ್ತಿಃ ।

ಯೋಽಪಾಂ ಸ್ವರೂಪೇಣ ಸೃಷ್ಟಾಂ ಕರೋತಿ

ಸಂಜೀವನಂ ಸೋಽವತು ಮಾಂ ಜಲೇಭ್ಯಃ ॥ २ ॥

2. “ಯಾವಾತನು ಭೂಮಿಯ ರೂಪದಿಂದ ಜಗತ್ತೆಲ್ಲವನ್ನೂ ಹಿಡಿದೆತ್ತಿರುವನೋ ಆ ಅಷ್ಟಮೂರ್ತಿಯಾದ ಗಿರಿಶನು ನನ್ನನ್ನು ಭೂಮಿಯ ಅಂಜಿಕೆಯಿಂದ ಕಾಪಾಡಲಿ ! ಯಾವಾತನು ಅಷ್ಟಿನ ರೂಪದಿಂದ ಜನರನ್ನು ಸಂಜೀವನಗೊಳಿಸುತ್ತಿರುವನೋ ಆತನು ನನ್ನನ್ನು ಜಲಗಳ ಅಂಜಿಕೆಯಿಂದ ಕಾಪಾಡಲಿ !”

ಮನಷ್ಣನಿಗೆ ಪಂಚಭೂತಗಳಿಂದಲೂ ಅಂಜಿಕೆಯುಂಟು. ಭೂಮಿಯು ಕುಸಿದುಕೊಳ್ಳುವದು, ಬೆಟ್ಟದ ಕಲ್ಲುಗಳು ಮೈಮೇಲೆ ಉರುಳಿಕೊಳ್ಳುವದು, ನೆಲದ ತಗ್ಗಿತಿಬ್ಬಗಳಿಂದ ಕಾಲು ಉಳ್ಳಿಕುವದು - ಮುಂತಾದವು ಭೂಮಿಯಿಂದಾಗ ಬಹುದಾದ ತೊಂದರೆಗಳು. ನದಿಯ ನೀರು ಅಥವಾ ಸಮುದ್ರದ ನೀರು ಮೇರೆದಬ್ಬಿ ಮೇಲಕ್ಕೆ ನುಗ್ಗುವದು, ತಾನೇ ನೀರಿನಲ್ಲಿ ಮುಗ್ಗಿರಿಸಿ ಬೀಳುವದು,

ಕವಚ

ಈಜುವದಕ್ಕೆ ಬಾರದೆ ಆಳವಾದ ನೀರಿನಲ್ಲಿ ಬಿಡ್ಡ ಮುಳ್ಳಿಗಿ ಸಾಯುವದು, ಮುಳ್ಳಿ ಅಥವಾ ಆಲೀಕಲ್ಲು ಭೂಮಿಗೆ ಹೊಡೆಯುವದರಿಂದ ಸಂಕಟವಾಗುವದು - ಇವೇ ಮುಂತಾದವು ನೀರಿನಿಂದ ಆಗಬಹುದಾದ ತೊಂದರೆಗಳು. ಭೂಮಿಯ ವಿಕಾರವಾದ ಅನ್ವದ ಮೂಲಕವೂ ಅಪ್ಪಿನ ವಿಕಾರವಾದ ದ್ರವವಸ್ತುಗಳ ಮೂಲಕವೂ ಆಗುವ ಕಷ್ಟವರಂಪರೆಗಳನ್ನೂ ಇಂಥ ತೊಂದರೆಗಳ ಸಾಲಿಗೇ ಸೇರಿಸಿಕೊಳ್ಳಬೇಕು. ಹೀಗೆಯೇ ತೇಜಸ್ಸು ವಾಯು, ಆಕಾಶ-ಎಂಬ ಭೂತಗಳ ದೇಸೆಯಿಂದಲೂ ಮನುಷ್ಯನಿಗೆ ಆಗಬಹುದಾದ ಅಪಾಯಗಳು ಅನಂತವಾಗಿರುವವು. ಆದರೆ ಈ ಅಪಾಯಗಳು ಯಾರಿಗೆ ಆಗುತ್ತವೆ ? ಎಂದರೆ ಯಾರು ಪಂಚಭೂತಗಳನ್ನು ಪರಮೇಶ್ವರನಿಗಿಂತ ಬೇರೆಯೆಂದೂ ತನಗಿಂತ ಆ ಪರಮೇಶ್ವರನು ಬೇರೆಯೆಂದೂ ತಿಳಿದುಕೊಳ್ಳುವರೋ ಅಂಥ ಅಲ್ಪಮತಿಯಿಂದ ಜನರಿಗೇ.

ಆದರೆ ಯಥಾರ್ಥವೇನೇನೆಂದರೆ ಆ ಪರಮೇಶ್ವರನು **ಅಷ್ಟಮೂರ್ತಿಯು**. ಸೂರ್ಯ, ಚಂದ್ರ, ಪಂಚಭೂತಗಳು, ಚೀತನನಾದ ಪುರುಷ - ಈ ಎಂಟು ರೂಪಗಳಿಂದಲೂ ತೋರಿಕೊಳ್ಳುತ್ತಿರುವನು ಆತನೇ. ಆದ್ದರಿಂದ ಪಂಚಭೂತಗಳು ಪರಮಾರ್ಥವಾಗಿ ಆತನೇ ಎಂದು ನಂಬಿದವರಿಗೆ ಭೌತಿಕಬಾಧೆಗಳು ಉಂಟಾಗಲಾರವು. ಆತನು ಭೂಮಿಯಾಗಿ ಎಲ್ಲವನ್ನೂ ಧರಿಸಿರುವನು, ನೀರಾಗಿ ನಮ್ಮ ಜೀವನಕ್ಕೆ ನೇರವಾಗಿರುವನು, ಅಗ್ನಿಯಾಗಿ ನಮ್ಮ ಶರೀರಕ್ಕೆ ಉಷ್ಣವನ್ನು ಕೊಟ್ಟಿ ಕಾಪಾಡುತ್ತಿರುವನು, ವಾಯುವಾಗಿ ನಮ್ಮಗಳ ಪ್ರಾಣದ ಉಸಿರಾಗಿರುವನು, ಆಕಾಶವಾಗಿ ನಾವಿರುವದಕ್ಕೆ ಸ್ಥಳವನ್ನು ಕಲ್ಪಿಸಿಕೊಟ್ಟಿರುವನು, ಅವನೇ ಸೂರ್ಯನಾಗಿ ನಮಗೆ ಬೇಕಾದ ಬಿಸಿಲು, ಬೆಳಕು, ಮುಳ್ಳಿ-ಮುಂತಾದವುಗಳಿಗೆ ಕಾರಣನಾಗಿರುತ್ತಾನೆ ; ಚಂದ್ರನಾಗಿ ಸಸ್ಯಗಳಿಗೆ ತನ್ನ ಅಮೃತಹಸ್ತಗಳಿಂದ ಪುಷ್ಟಿಯನ್ನು ಎರೆಯುತ್ತಾನೆ. ಇವಲ್ಲಕ್ಕಿಂತಲೂ ಮಿಗಿಲಾಗಿ ನಮ್ಮಗಳಿಲ್ಲರ ಆತ್ಮನಾಗಿ ನಮ್ಮಲ್ಲಿಯೇ ಇದ್ದುಕೊಂಡು ನಮ್ಮ ಮನಸ್ಸಿನ ಮತ್ತು ಇಂದ್ರಿಯಗಳ ಮೂಲಕ ಘ್ಯಪಾರಮಾಡುತ್ತಿರುವ ಇಬ್ಬೆಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ- ಇವಲ್ಲಕ್ಕೂ ಜೀವಕಳೆಯನ್ನು ತನ್ನ ಸನ್ನಿಧಿಮಾತ್ರದಿಂದ ಕೊಡುತ್ತಿರುವ ಸಾಕ್ಷಿಜೀತನ್ನವಾಗಿರುತ್ತನೆ.

ಶಿವಕವಚ

ಕಲ್ಯಾಂಶಸಾನೇ ಭುವನಾನಿ ದಗ್ಧಿಷ
 ಸರ್ವಾಜ್ಞ ಯೋ ನೃತ್ಯತೀ ಭೂರಿಲೀಲಃ ।
 ಸ ಕಾಲರುದೊರ್ವರತು ಮಾಂ ದಷಾಗ್ನೇ -
 ವಾ ಈತ್ಯಾದಿಭೀತೇರಖಿಲಾಷ್ಟ ತಾಮಾತ್ ॥೫ ॥

ರ. “ಕಲ್ಯಾಂಶಮುಗಿಯುವ ಶ್ರುತಿಯಕಾಲದಲ್ಲಿ ಲೋಕಗಳಿಲ್ಲವನ್ನೂ ಸುಟ್ಟು ಯಾವ ಮಹಾಲೀಲಾಮಯನು ನರ್ತನಮಾಡುತ್ತಿರುವನೋ ಆ ಕಾಲರುದನು ಕಾಡುಕಿಚ್ಚಿನಿಂದಲೂ ಸುಂಟಿರುಗಳಾಯೇ ಮುಂತಾದವುಗಳ ಅಂಚಿಕೆಯಿಂದಲೂ ಎಲ್ಲಾ ಬಗೆಯ ತಾಪದಿಂದಲೂ ನನ್ನನ್ನ ಕಾಷಾಡಲಿ!”

ಪರಮೇಶ್ವರನು ಪಂಚಭೂತಗಳ ಅತ್ಯನೇ ಆಗಿರುವದರಿಂದ ಆ ಭೂತಗಳ ಉಗ್ರವಂಪದಿಂದ ಹೆಡ ಅವನಿಗೆ ಅಂಚಿಕೆಯಿರುವದಿಲ್ಲ. ಆದಕ್ಕೆ ಬದಲು ಆವೇ ಆತನ ಮಹಾಲೀಲೆಗೆ ಉತ್ತಾಯಿಗಳಾಗುತ್ತವೆ. ಈ ಜಗತ್ತನ್ನ ಸ್ವಷ್ಟಿಸಿ ಅದರಲ್ಲಿರುವ ಷಾಣಿಗಳ ಕರ್ಮಾಖಲವು ನೇರವೇರುವವರ್ಗೂ ಆದನ್ನು ಕಾಷಾಡಿಕೊಂಡಿದ್ದು ಬಳಿಕ ಆದನ್ನೇ ಕಲ್ಯಾಂತರದಲ್ಲಿ ಪ್ರಜಂಡವಾಗಿ ಹತ್ತಿಕೊಂಡು ಧಗಧಗಿಸುವ ಬೆಂಕಿಯಿಂದ ಸುಟ್ಟು ಬೂದಿಗ್ರಯುತಾನೇ ; ಆಮೇಲೆ ಆದರ ಮೇಲೆ ಕುಂಭದೊಣಿದ ಮಳೆಯನ್ನ ಕರೆದು ಎಲ್ಲಿಲ್ಲಿಯೂ ನೀರಿನ ಕಡಲನ್ನ ಮೇರೆದಪ್ಪಿ ಉತ್ತಮವಂತೆ ಮಾಡುತ್ತಾನೆ ; ಬಿರುನೆ ಬೀಸುವ ಬಿರುಗಳಾಯಿಂದ ಎಲ್ಲಾವನ್ನೂ ಒಣಗಿಸಿ ಹಾರಿಸುತ್ತಾನೆ ; ಹೀಗೆ ಷಾಣಿಗಳ ಜನ್ಮಸ್ಥಿತಿಗಳ ಕಾರಣವಾಗಿರುವ ಮಹಾಭೂತಗಳೇ ಇಡಿಯು ಜಗತ್ತನ್ನ ಮಂಗುವ ಪೆಡಂಭೂತಗಳಾದಾಗಲೂ ಅವುಗಳನ್ನೇ ತನ್ನ ಲೀಲೋಪಕರಣವಾಗಿ ಮಾಡಿಕೊಂಡು ಧೀರನಾಗಿ ನರ್ತನ ಮಾಡುತ್ತಿರುವ ಆತನ ಪರಾಕ್ರಮವನ್ನೂ ಧೈಯರವನ್ನೂ ವರ್ಣಿಸುವದೇನು ? ಅಂಥವನು ಸ್ಥಿತಿಕಾಲದಲ್ಲಿ ಆಗಾಗ ಕಾಣಿಸಿಕೊಳ್ಳುವ ಕಾಡುಗಿಬ್ಬು ಸುಂಟಿರುಗಳಿ - ಮುಂತಾದ ಭೌತಿಕವಾದ ಉತ್ಪಾತಗಳನ್ನೂ ಷಾಣಿಗಳಿಗೆ ಆಗಾಗ್ಗೆ ಸಾಮಾನ್ಯವಾಗಿ ಒದಗುವ ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ - ಎಂಬ ತಾಪತ್ಯಗಳನ್ನೂ ನಿರೂಪಿಸಲಾರನೆ ? ಶಿಂಡಿತವಾಗಿಯೂ ನಿರೂಪಿಸಬಲ್ಲನು.

ಆದ್ದರಿಂದ ಸಿಂಹದ ಮರಿಗಳು ತಾಯಿ ಸಿಂಹದ ಬಳಿಯಲ್ಲಿ ಎಲ್ಲಾ ಅಂಜಕೆಗಳನ್ನೂ ಕೊರೆದಿರುವಂತೆ ನಾವೂ ಕಾಲರುದ್ರನಾದ ಆ ಪರಮೇಶ್ವರನ ಸನ್ನಿಧಿಯನ್ನು ನೆನಪಿಗೆ ತಂದುಕೊಂಡರೆ ಯಾವ ಉತ್ಸಾಹಗಳನೂ ಅಂಜದೆ ಸುಖವಾಗಿ ಬಾಳಿಬಹುದು.

ಹಿಂದಿನ ಶ್ಲೋಕದಲ್ಲಿ ಭೂಮಿಜಲಗಳ ಅಂಜಕೆಯಿಲ್ಲದಂತೆ ಮಾಡಲಿ! ಎಂದು ಪ್ರಾರ್ಥಿಸಿದೆ. ಈ ಶ್ಲೋಕದಲ್ಲಿ ಅಗ್ನಿವಾಯಿಗಳ ಅಂಜಕೆಯಿಂದ ಕಾಷಾಡಲಿ!- ಎಂದು ಪ್ರಾರ್ಥಿಸಿದೆ.

ಪ್ರದೀಪ್ತೇವಿದ್ಯುತ್ತನಕಾವಭಾಸೋ
ವಿದ್ಯಾವರಾಭೀತಿಕುರಾರಪಾಣಃ ।
ಚತುಮುಂಖಿಸ್ತತ್ವರುಷಸ್ಸಿಕೇತ್ರಃ
ಪ್ರಾಚ್ಯಂ ಸ್ಥಿತಂ ರಕ್ಷತು ಮಾಮಜಸ್ರಮಾ ॥೬ ॥

೬. ಥಳಗುಟ್ಟುವ ಮಿಂಚಿನಂತೆಯೂ ಚಿನ್ನದಂತೆಯೂ ಹೊಳೆಯತ್ತಾ ವಿದ್ಯೇಯನ್ನೂ ಪರವನ್ನೂ ಅಭಯವನ್ನೂ ಕೊಡಲೀಯನ್ನೂ ಕ್ಯಾಯಿಂದ ತೋರಿಸುತ್ತಿರುವವನಾಗಿ ನಾಲ್ಕು ಮುಖಿಗಳಿಂದ ಹೊಡಿರುವ ತಪ್ಪಿರುಷನೆಂಬ ಮುಕ್ಕಣ್ಣನು ಪೂರ್ವದಿಕ್ಷಿನಲ್ಲಿರುವ ನನ್ನನ್ನು ಯಾವಾಗಲೂ ಕಾಷಾಡಲಿ!

ಪರಮೇಶ್ವರನು ವಿಶ್ವತೋಮುಖಿನು; ಯಾವ ಕಡೆಗೆ ನೋಡಿದರೂ ಆತನ ಮುಖಿವು ನಮ್ಮ ಕಡೆಗೆ ತಿರುಗಿರುವದು. ಇದನ್ನು ತಿಳಿಸುವದಕ್ಕೆ ಆತನನ್ನು ತಪ್ಪಿರುಷಾದಿನಾಮಗಳಿಂದ ವರ್ಣನೆಮಾಡುವ ಸಂಪ್ರದಾಯವು ಉಂಟು. ತಪ್ಪಿರುಷಾದಿಮೂರ್ತಿಗಳೂ ವೇದದಲ್ಲಿ ಪ್ರತಿಪಾದಿತವಾಗಿವೆ; ಅವನ್ನೇ ಪುರಾಣಗಳಲ್ಲಿಯೂ ವರ್ಣಿಸಿರುತ್ತದೆ.

ಕುಲಾರಖೀಟಾಂಕುಶಪಾಶಶೂಲ-
ಕಪೂಲಥಕ್ಕಾಕ್ಕಾಗುಣಾ ದಧಾನಃ ।
ಚತುಮುಂಖೋ ನೀಲರುಚಿಸ್ತಿಕೇತ್ರಃ
ಪಾಯಾದಫೋರೋ ದಿಶಿ ದಕ್ಷಿಣಾಮಾ ॥೧೦ ॥

ಶಿವಕವಚ

೧೦. ಕೊಡಲೀ, ಗುರಾಣೆ, ಅಂಪುಟ, ಪಾತ, ಮೂಲ, ಕವಾಲ, ಡಕ್ಕೆ, ಅಕ್ಕಸೂತ್ರ - ಇವುಗಳನ್ನು ಧರಿಸಿರುವನಾಗಿಯೂ ನಾಬ್ಯಾಮುವಿವುಳ್ಳವನಾಗಿಯೂ ಕಟ್ಟುಬಿಳ್ಳಿದವನಾಗಿಯೂ ಮೂಲ ಕಣ್ಣಗಳುಳ್ಳವನಾಗಿಯೂ ಇರುವ ಅಫೋರನು ದಕ್ಕಿಣದಿಕ್ಕಿನಲ್ಲಿ ಕಾಪಾಡಲಿ !

ಮೇಲಿನ ಎರಡು ಶೈವಕಗಳಲ್ಲಿ ಹೇಳಿರುವ ಆಯುಧಗಳನ್ನೇಲ್ಲ ಸುಮ್ಮನೆ ಆಲಂಕಾರಗಳೇಂದು ತಿಳಿಯಬಾರದು. ಅವುಗಳು ಭಕ್ತರ ಉದ್ದಾರಕ್ಕಾಗಿ ಬೇರೆಬೇರೆಯ ಸಂದರ್ಭಗಳಲ್ಲಿ ಪರಮೇಶ್ವರನು ಧರಿಸಿದವುಗಳಾಗಿರುತ್ತವೆ. ಅವುಗಳ ನೇನಪಿನಿಂದ ನಮ್ಮ ಬಗೆಬಗೆಯ ಭಯಗಳೆಲ್ಲ ಹಾರಿಹೋಗುತ್ತವೆ. ಕೊಡಲಿಯಿಂದ ಹುಂಡುಮಾಡುವದು, ಗುರಾಣೆಯಿಂದ ಬಂದ ಆಪಾಯಗಳನ್ನು ಅಡ್ಡಹಾಯ್ದು ತಪ್ಪಿಸಿಕೊಳ್ಳುವದು, ಅಂಪುಟದಿಂದ ಶತ್ರುವನ್ನು ಚುಚ್ಚಿ ವೃಧೆಗೊಳಿಸುವದು, ಪಾಶದಿಂದ ಹಗೆಯನ್ನು ಸರಿಗುಳಿಕೆಯಲ್ಲಿ ಸಿಕ್ಕಿಸಿಕೊಳ್ಳುವದು, ಮೂಲದಿಂದ ತಿವಿಯುವದು - ಹಿಗೆ ಬಂದೋಂದು ಆಯುಧದಿಂದ ಒಂದೊಂದು ಪ್ರಯೋಜನವು ಯುದ್ಧದಲ್ಲಿ ಆಗುತ್ತದೆಯಲ್ಲವೇ? ಹಾಗೆಯೇ ನಮಗೆ ಇಂಥ ಎಡರುಗಳು ಬಂದರೂ, ಇಂಥ ಅಪಾಯಗಳು ಬಾದೇದಗಿದರೂ, ಇಂಥ ಸಂಕಟಗಳು ಸಂಪ್ರಾಪ್ತವಾದರೂ ಅವಕ್ಕೆಲ್ಲ ತಕ್ಕ ಪ್ರತೀಕಾರವು ಪರಮೇಶ್ವರನಲ್ಲಿರುವದೆಂಬುದನ್ನು ಈ ಆಯುಧಗಳು ನೇನಪಿಗೆ ತರುತ್ತವೆ.

ಪರಮೇಶ್ವರನು ಕವಾಲವು ವೇರಾಗ್ಯದ ಮಹಿಮೆಯ ಗುರುತು. ಮಹಾಮಹಿಮನಾದ ಪರಮೇಶ್ವರನು ಸಕಲೆಶ್ವಯುವೂ ತನ್ನ ವಶದಲ್ಲಿದ್ದರೂ ವೇರಾಗ್ಯಕ್ಕಿಂತ ಹೆಚ್ಚಿನ ಸಂಪತ್ತಿಲ್ಲವೆಂಬುದನ್ನು ತನ್ನ ಕವಾಲದಿಂದ ಸೂಚಿಸುತ್ತಿರುವನು. ಆತನು ಭಕ್ತರ ಭಕ್ತಿಯ ಭಿಕ್ಷೆಯನ್ನು ಬೇಡುತ್ತಿರುವನೆಂಬುದೂ ಈ ಕವಾಲದ ಸೂಚನೆಯಾಗಿರುತ್ತದೆ. ಡಕ್ಕೆಯು ಅಥವಾ ಡಮರುಗವು ವಿದ್ಯಾಸೂಚಕವು ; ಪಾಣಿನಿಗೆ ಸಕಲವ್ಯಾಕರಣವನ್ನೂ ಡಮರುಗಢಿನಿಯಿಂದ ಉಪದೇಶಿಸಿದ ಮಹೇಶ್ವರನು ಸಕಲವಿದ್ಯೆಗಳಿಗೂ ಒಡೆಯನು. **ಅಕ್ಕಸೂತ್ರವು ಅಂತಮುರ್ವಿತ್ವದ ಗುರುತು.** ಹೊರಗಣ ವಿಷಯಗಳಲ್ಲಿಯೇ ಮನಸ್ಸಿಟ್ಟುಕೊಂಡು 'ಇಂದು ಇದು

ಸಿಕ್ಕಿತು, ಇನ್ನು ಇದನ್ನು ಸಂಪಾದಿಸಬೇಕು' ಎಂದು ಎಣಿಸುತ್ತಿರುವ ವಿಷಯ ದೃಷ್ಟಿಗಿಂತಲೂ ಅಂತರ್ದ್ವಷ್ಟಿಯಿಂದ ಆತ್ಮಸರ್ವಾವವನ್ನು ಮತೆ ಮತೆ ಅನುಸಂಧಾನಮಾಡುವದೇ ಒಳ್ಳೆಯದು - ಎಂಬುದನ್ನು ಈ ಜವಸರವು ಸೆನಪ್ಪು ಕೊಡುತ್ತದೆ. ನಾಲ್ಕುಮುಖಿವೆಂಬುದು ನಾಲ್ಕು ವೇದಗಳನ್ನೂ ತ್ರಿಷ್ಟೇತ್ರ ನೆಂಬ ಹೆಸರು ವ್ಯವಹಾರಾತೀತವಾದ ಜ್ಞಾನಚಕ್ಷಸ್ಸಿನ ಮಹಿಮೆಯನ್ನೂ ಸೂಚಿಸುತ್ತವೆ. ಮುಂದಿನ ಶೈಲ್ಕರ್ಗಳಲ್ಲಿಯೂ ಈ ವಿವರವನ್ನು ನೆನಪಿಗೆ ತಂದುಕೊಳ್ಳಬೇಕು.

ಕುಂದೇಂದುಶಂಖಿಸ್ವರ್ಣಿಕಾವಭಾಸೋ

ವೇದಾಕ್ಷಮಾಲಾವರದಾಭಯಾಂಕಃ ।

ತ್ರ್ಯಕ್ಷತ್ವಮರ್ವಕ್ತು ಉರುಪ್ರಭಾವಃ

ಸದ್ಯೋಧಿಜಾತೋರವತು ಮಾಂ ಪ್ರತೀಷ್ಯಾಮಾ ॥೧೦ ॥

೧೦. ಕುಂದಪುಷ್ಟಿ, ಚಂದ್ರ, ಶಂಖ, ಸ್ವರ್ಣಿಕಶೀಲ - ಇವುಗಳಂತೆ ಶಬ್ದವರ್ಣವಾಗಿರುವವನಾಗಿಯೂ ವೇದ, ಅಕ್ಷಸೂತ್ರ, ವರದಹಸ್ತ, ಅಭಯಹಸ್ತ - ಇವುಗಳಿಂದಂಂತನಾಗಿಯೂ ಮೂರು ಕಣ್ಣಗಳುಳ್ಳವನಾಗಿಯೂ ನಾಲ್ಕು ಮುಖಿಗಳುಳ್ಳವನಾಗಿಯೂ ಇರುವ ಮಹಾಪ್ರಭಾವಶಾಲೀಯಾದ ಸದ್ಯೋಜಾತನು ನನ್ನನ್ನು ಪರೀಕ್ಷಿಮಾಡಿಕ್ಕಿನಲ್ಲಿ ಕಾಪಾಡಲಿ !

ಸದ್ಯೋಜಾತನೇಂದರೆ ಈಗತಾನೆ ಹಂಟಿದವನು ಎಂದರ್ಥ.
ವರಮೇಶ್ವರನು ನಿಜವಾಗಿ ಜನ್ಮರಹಿತನಾದರೂ ಆವನು ಬಹುಕಾಲ ದಿಂದಿರುವದರಿಂದ ಬಹುಮುದುಕನಾಗಿರಬಹುದೆಂಬ ಭಾವನೆಯು ಅವಿವೇಕಗಳಿಗೆ ಉಂಟಾಗಬಹುದು. ಅದನ್ನು ಕಳೆಯುವದಕ್ಕಾಗಿ ಆತನನ್ನು ಸದ್ಯೋಜಾತನು - ಎಂದು ವೇದದಲ್ಲಿ ಕರೆದಿರುತ್ತದೆ ; ಯಾವಾಗ ನೋಡಿದರೂ ಆಗತಾನೆ ಶರೀರಧಾರಣೆಯನ್ನು ಮಾಡಿಕೊಂಡಂತೆ ತೋರುವವನು. ಅಂಥ ಉತ್ಸಂಪ್ರಮಾನವೋಹಕಸೌಂದರ್ಯದಿಂದ ಕೂಡಿದ ಆಕಾರಪೂರ್ಣವನು - ಎಂದರ್ಥ. ಈ ಸದ್ಯೋಜಾತಮೂರ್ತಿಯ ತನ್ನ ಆಕಾರಕ್ಕೆ ತಕ್ಷಂತೆ ತಾಂತಿಪ್ರಧಾನನಾಗಿರುತ್ತಾನೆಂಬುದು ವರ್ಣನೆಯಿಂದಲೇ ವ್ಯಕ್ತವಾಗುತ್ತದೆ.

ವರಾಕ್ಷಮಾಲಾಭಯಟಂಕಹಸ್ತಃ

ಸರೋಜಕಂಜಲುಸಮಾನವಣಃ ।

ತೀಲೋಚನಶ್ವರು ಚತುರ್ಮುಖೋ ಮಾಂ

ಪಾಯಾದುದೀಷ್ಯಂ ದಿಶಿ ವಾಮದೇವಃ ॥೧೨॥

೧೨. ಪರದಹಸ್ತ, ಆಕ್ಷಮಾಲೃದಿಂದ ಕೂಡಿದ ಹಸ್ತ, ಅಭಯಹಸ್ತ,
ಟಂಕಹಸ್ತ - ಇವುಗಳಿಂದೊಡಗೂಡಿದವನೂ ಕಮಲದ ಕೇಸರದಂತೆ ಮೈಬಣ್ಣ
ಶ್ವಾಸನೂ ಮುಕ್ತಣ್ಣನೂ ಸುಂದರವಾದ ನಾಲ್ಕು ಮುಖಿಗಳುಳ್ಳವನೂ ಆಗಿರುವ
ವಾಮದೇವನು ಉತ್ತರದಿಕ್ಷಿನಲ್ಲಿ ನನ್ನನ್ನು ಕಾಪಾಡಲಿ !

ವೇದಾಭಯೇಷ್ಯಾಂಕುಶಟಂಕಪಾಶ-

ಕಪಾಲಥಕ್ಷಕ್ಕಕಶೂಲಪಾಣಃ ।

ಸಿತರ್ದ್ಯುತಿಃ ಪಂಚಮುಖೋರವಣಾನ್ಯ-

ಮಾಶಾನ ಉಧ್ವರಂ ಪರಮಪ್ರಕಾಶಃ ॥೧೩॥

೧೩. ವೇದ, ಅಭಯ, ಇಷ್ಯಾಧ್ರ, ಅಂಪಶ, ಟಂಕ (ಉಳಿ), ಪಾಶ,
ಕಪಾಲ, ಥಕ್ಕ, ಆಕ್ಷಮಾಲೃ, ಶೂಲ - ಇವುಗಳಿಂದೊಡಗೂಡಿದ ಕ್ರಿಗಳುಳ್ಳವ
ನಾಗಿಯೂ, ಶ್ವಾಸದವನಾಗಿಯೂ ಇದುಮುಖಿಗಳಿಂದೊಡಗೂಡಿದವ
ನಾಗಿಯೂ ಇರುವ ಮಹಾಪ್ರಕಾಶಯುಕ್ತನಾದ ಈಶಾನನು ಮೇಲುಗಡೆಯಲ್ಲಿ
ನನ್ನನ್ನು ಕಾಪಾಡಲಿ !

ಶಿವಪುರಾಣದ ಸನತ್ಸ್ಯಮಾರಸಂಹಿತೆಯಲ್ಲಿ ಈ ಐದು ಮೂರ್ತಿಗಳ
ವಿಷಯದಲ್ಲಿ ಹೀಗೆಂದು ಬರೆದಿದೆ : “ಶಿವನ ಪ್ರಥಮಮೂರ್ತಿಯ
ಶ್ರೀದೇಯನ್ನ ಮಾಡುತ್ತಿರುತ್ತದೆ, ಎರಡನೆಯದು ತಪಸ್ಸನ್ನ ಮಾಡುತ್ತಿರುತ್ತದೆ,
ಮೂರನೆಯದು ಲೋಕಸಂಹಾರವನ್ನ ಮಾಡುತ್ತಿರುತ್ತದೆ, ನಾಲ್ಕನೆಯದು
ಪ್ರಜೀಗಳನ್ನ ಸೃಷ್ಟಿಸುತ್ತಿರುತ್ತದೆ, ಐದನೆಯದು ಜ್ಞಾನಪ್ರಧಾನವಾಗಿರುವದರಿಂದ
ಸಕಲಜಗತ್ತನ್ನ ಅಬ್ಜಾದಿಸಿಕೊಂಡಿರುತ್ತದೆ. ಈ ಈಶಾನಮೂರ್ತಿಯೇ ಎಲ್ಲಕ್ಕೂ
ಒಡೆಯನು, ಎಲ್ಲದರಲ್ಲಿಯೂ ಇರುವಾತನು, ಸೃಷ್ಟಿ ಸ್ಥಿತಿ ಪ್ರಲಯಗಳನ್ನು

ಮಾಡುವಾತನು.” ಇದೇ ಶಿವಪುರಾಣದ ವಾಯವೀಯಸಂಹಿತೆಯಲ್ಲಿ ಬರೆದಿರುವದೇನೆಂದರೆ : “ಶ್ರೀಶಿವನ ಈಶಾನವೆಂಬ ಪರಮೋತ್ತಮ ಮೂರ್ತಿಯ ಭೋಕ್ತವಾದ ಪುರುಷನಲ್ಲಿ ಅಧಿಷ್ಟತವಾಗಿರುತ್ತದೆ ; ತತ್ವರುಷ ನೆಂಬ ಎರಡನೆಯ ಮೂರ್ತಿಯ ಸತ್ತ್ವವೇ ಮುಂಥಾದ ಗುಣಗಳಿಗೆ ಆಶ್ರಯ ವಾಗಿರುವ ಭೋಗ್ಯಪ್ರಕೃತಿಯಲ್ಲಿ ಅಧಿಷ್ಟತವಾಗಿರುತ್ತದೆ ; ಮೂರನೆಯ ಅಫೋರವೆಂಬ ಮೂರ್ತಿಯ ಧರ್ಮವೇ ಮುಂತಾದ ಅಷ್ಟಾಂಗಗಳಿಂದೊಡಗುಡಿದ ಬುದ್ಧಿಯಲ್ಲಿರುತ್ತದೆ ; ನಾಲ್ಕನೆಯದಾದ ವಾಮದೇವನೆಂಬ ಮೂರ್ತಿಯು ಅಹಂಕಾರಕ್ಕೆ ಅಧಿಷ್ಟಾತ್ಮವಾಗಿರುತ್ತದೆ ; ಇದನೆಯ ಸದ್ಗ್ಯೋಜಾತ ಮೂರ್ತಿಯು ಮನಸ್ಸಿನ ಅಧಿಷ್ಟಾತ್ಮವಾಗಿರುತ್ತದೆ.” ಈ ಎರಡು ವಿವರಗಳೂ ಒಂದಕ್ಕೊಂಡು ವಿರುದ್ಧವಲ್ಲ, ಏಕೆಂದರೆ ಮೊದಲನೆಯದು ಆಧಿಭೌತಿಕ ಪ್ರಪಂಚದಲ್ಲಿ ಕಾಣಿಸಿ ಕೊಂಡಿರುವ ಪಂಚಮೂರ್ತಿಯ ದೂಪಗಳನ್ನೂ ಎರಡನೆಯದು ಆಧ್ಯಾತ್ಮಿಕ ಪ್ರಪಂಚದಲ್ಲಿರುವ ಪಂಚಮೂರ್ತಿಯ ದೂಪಗಳನ್ನೂ ತಿಳಿಸುತ್ತದೆ ಎಂತ ಇಟ್ಟುಕೊಳ್ಳಬಹುದಾಗಿದೆ.

ಮೂರಾಂಶಮಾಘಾನ್ಮಾಸಃ ಚಂದ್ರಮಾಃ
ಘಾಲಂ ಮಮಾಘಾದಭಿ ಘಾಲನೇತ್ರಃ ।
ನೇತ್ರೀ ಮಮಾಘಾದ್ವಗನೇತ್ರಹಾರೀ
ನಾಸಾಂ ಸದಾ ರಕ್ಷತು ವಿಶ್ವನಾಥಃ ॥ ೧೪ ॥

೧೪. ಚಂದ್ರನನ್ನು ತಲೆಯಲ್ಲಿ ಧರಿಸಿರುವ ಈಶ್ವರನು ನನ್ನ ತಲೆಯ ಮೇಲ್ಮಾರ್ಗವನ್ನು ಕಾಪಾಡಲೆ ಹಣೆಗಳ್ಳಾನು ನನ್ನ ಹಣೆಯನ್ನು ಕಾಪಾಡಲೆ ಇಂದ್ರನ ಶರ್ವವನನ್ನು ಪರಿಹರಿಸಿದಾತನು ನನ್ನ ನೇತ್ರಗಳನ್ನು ಕಾಪಾಡಲೆ; ವಿಶ್ವಕೇಂದ್ರದೆಯನಾದವನು ನನ್ನ ಮೂಗನ್ನು ಕಾಪಾಡಲೆ !

ಇದುವರೆಗೆ ಬೇರೆಬೇರೆಯ ದಿಕ್ಕುಗಳಲ್ಲಿ ಕಾಪಾಡಲೆ ಎಂಬ ಪ್ರಾರ್ಥನೆಯನ್ನು ಮಾಡಿದ್ದಾಯಿತು. ಇಲ್ಲಿಂದ ಮುಂದಕ್ಕೆ ಆವಯವಗಳನ್ನು ಕಾಪಾಡಲಿ ! - ಎಂಬ ಪ್ರಾರ್ಥನೆಯಿದೆ. ನಮ್ಮ ಪ್ರಾರ್ಥನೆಯಿಂದ ಮನಮರುಗಿ ಆಮೇಲೆ ಈಶ್ವರನು ಕಾಪಾಡುತ್ತಾನೆಂದಾಗಲಿ ಅದಕ್ಕಿಂತ ಮೊದಲು ಆತನಿಗೆ ನಮ್ಮ

ಶೀವಕವಚ

ಮೇಲೆ ಕರುಣೆಯಿರುವದಿಲ್ಲವೆಂದಾಗಲೇ ಈ ಪ್ರಕ್ಕಾಗಳ ಆಶಯವಲ್ಲ,
ಪರಮೇಶ್ವರನೇ ಸಮ್ಮನ್ನ ನಿಜವಾಗಿ ಯಾವಾಗಲೂ ಕಾಪಾಡುತ್ತಿರುವನಾದರೂ
ಎಷ್ಟು ಆಹಂಕಾರದಿಂದ ಸಮ್ಮನ್ನ ನಾವು ಕಾಪಾಡಿಕೊಳ್ಳುವೆಂದು
ಹೆಚ್ಚುಪಡುತ್ತಿರುವುದು ನಾಮಗಳ ಪರಮೇಶ್ವರನಿಗೂ ಇರುವ ನಿಕಟಸಂಬಂಧವನ್ನು
ಮರುಮಾಡುವದಕ್ಕೆ ಕಾರಣವಾಗಿರುತ್ತದೆ. ಈ ಮರೆಯನ್ನು ತೇಗೆದುಹಾಕಿ ಆತನ
ಅನುಗ್ರಹದ ಬೆಳವಿಂಗಳನಲ್ಲಿ ಹಾಯಾಗಿರುವದಕ್ಕೆ ತಕ್ಕ ಸನ್ನಿಹಿತವನ್ನು
ಒದಗಿಸಿಕೊಳ್ಳುವದೇ ಈ ಪ್ರಫಾಸೆಯ ಉದ್ದೇಶವೇ.

ಪಾಯಾಚ್ಯುತೀ ಮೇ ಶ್ರುತಿಗೀತಕೀರ್ತಿಃ

ಕಪೋಲಮವ್ಯಾತ್ಸತತಂ ಕಪಾಲೀ ।

ವಕ್ತಂ ಸದಾ ರಕ್ಷತು ಪಂಚವಕ್ತೋ

ಜಹ್ವಾಂ ಸದಾ ರಕ್ಷತು ವೇದಜಹ್ವಃ

॥ ೧೫ ॥

ಎಂಬೆ. ಶ್ರುತಿಗಳು ಯಾವಾತನ ಕೀರ್ತಿಯನ್ನು ಗಾನಮಾಡುತ್ತಿವೆಯೋ
ಆತನು ನನ್ನ ಕೀರ್ತಿಗಳನ್ನು ಕಾಪಾಡಲಿ ; ಕಾಲಧರನಾದ ಶಿವನು ನನ್ನ ಕೆನ್ನೆಯನ್ನು
ಕಾಪಾಡಲಿ ; ಪಂಚಮುವಿಗಳಿಂದೊಡಗೊಡಿದ ಶಿವನು ನನ್ನ ಮುಖವನ್ನು
ಯಾವಾಗಲೂ ಕಾಪಾಡಲಿ ; ವೇದಗಳಿಂಬ ನಾಲಗೆಯುಳ್ಳ ಶಿವನು ನನ್ನ
ನಾಲಗೆಯನ್ನು ಕಾಪಾಡಲಿ !

ಕಂತಂ ಗಿರೀಶೋಽವತು ನೀಲಕಂತಃ

ಪಾಣಿದ್ವಯಂ ಪಾತು ಷಿಣಾಕಪಾಣಿಃ ।

ದೋಮೂರ್ಲಮವ್ಯಾನ್ಮಮ ಧರ್ಮಬಾಹು-

ವರ್ಕ್ಷಸ್ಥಲಂ ದಕ್ಷಮಿಶ್ವಾನ್ತ ಕೋಟವ್ಯಾತ್

॥ ೧೬ ॥

ಎಂಬೆ. ಕೃಂತಾಸಗಿರಿಯ ಒಡೆಯನಾದ ನೀಲಕಂತನು ನನ್ನ ಕಂತವನ್ನು
ಕಾಪಾಡಲಿ ; ಷಿಣಾಕವೆಂಬ ಬಿಲನ್ನು ಹಿಡಿದಿರುವ ಶಿವನು ನನ್ನ ಎರಡು ಕೃಗಳನ್ನು
ಕಾಪಾಡಲಿ ; ಧರ್ಮವೆಂಬ ಭುಜವುಳ್ಳ ಶಿವನು ನನ್ನ ಭುಜವನ್ನು ಕಾಪಾಡಲಿ ;
ದಕ್ಷಯಜ್ಞವನ್ನು ನಾಶಪಡಿಸಿದಾತನು ನನ್ನ ಎದೆಯನ್ನು ಕಾಪಾಡಲಿ !

ಮಮೋದರಂ ಪಾತು ಗಿರೀಂದ್ರಧನ್ನಾ
 ಮಧ್ಯಂ ಮಮಾವ್ಯಾಸ್ಯದನಾನ್ತಕಾರೀ !
 ಹೇರಂಬತ್ತಾತೋ ಮಮ ಪಾತು ನಾಭಿಂ
 ಪಾಯಾತ್ಮಕಿಂ ಧೂಜರ್ಪರೀಶ್ವರೋ ಮೇ ॥ ೧೯ ॥

೧೯. ಪರ್ವತಶ್ರೀಷ್ಟವಾದ ಮೇರುಪರ್ವತವನ್ನು ಬಿಲ್ಲಾಗಿ ಮಾಡಿ
 ಕೊಂಡ ಶಿವನು ನನ್ನ ಹೊಟ್ಟಿಯನ್ನು ಕಾಪಾಡಲಿ ; ಮನ್ಯಧನನ್ನು ನಾಶಗೊಳಿಸಿ
 ದಾತನು ನನ್ನ ಶರೀರಮಧ್ಯಭಾಗವನ್ನು ಕಾಪಾಡಲಿ ; ಗಣಪತಿಯ ತಂದೆಯು ನನ್ನ
 ಹೊಕ್ಕುಳನ್ನು ಕಾಪಾಡಲಿ ಧೂಮವರ್ಣದ ಜಟಿಯಳ್ಳಿ ಶಶಿರನು ನನ್ನ
 ಸೊಂಟವನ್ನು ಕಾಪಾಡಲಿ !

ಉಂರುದ್ವಯಂ ಪಾತು ಕುಬೇರಮಿತೋ
 ಜಾನುದ್ವಯಂ ಮೇ ಜಗದೀಶ್ವರೋಽವ್ಯಾತ
 ಜಂಫಾಯುಗಂ ಪುಂಗವಕೇಶುರವ್ಯಾ-
 ತ್ವಾದೌ ಮಮಾವ್ಯಾಸ್ಯರವಂದ್ಯಪಾದಃ ॥ ೨೦ ॥

೨೦. ಕುಬೇರನ ಗೆಳೆಯನಾದ ಶಿವನು ನನ್ನ ಎರಡು ತೊಡೆಗಳನ್ನು
 ಕಾಪಾಡಲಿ ; ಜಗತ್ತಿಗೆಲ್ಲ ಒಡೆಯನಾದವನು ನನ್ನ ಎರಡು ಮೊಣಕಾಲುಗಳನ್ನು
 ಕಾಪಾಡಲಿ ; ವೃಷಭದ್ವಜನಾದ ಶಿವನು ನನ್ನ ಎರಡು ಕೆಳಕಾಲುಗಳನ್ನು ಕಾಪಾಡಲಿ ;
 ದೇವತೆಗಳು ನಮಸ್ಕರಿಸುವದಕ್ಕೆ ಯೋಗ್ಯವಾದ ಪಾದಗಳುಳ್ಳ ಶಿವನು ನನ್ನ
 ಹೆಚ್ಚಿಗೆಳಿರದನ್ನೂ ಕಾಪಾಡಲಿ !

ಇಲ್ಲಿಯವರಿಗೆ ತಲೆಯಿಂದ ಹಿಡಿದು ಹೆಚ್ಚಿಯವರಿಗಿನ ಅವಯವಗಳನ್ನು
 ಪರಮೇಶ್ವರನು ಕಾಪಾಡಲೆಂದು ಪ್ರಾಥ್ರಿಸಿರುತ್ತದೆ. ಮನುಷ್ಯನ ಶರೀರಮೇ ಅನಿತ್ಯ ;
 ಅದು ಇರುವಷ್ಟು ಕಾಲವೂ ಅದರ ಒಂದೊಂದು ಅವಯವಕ್ಕೂ ಅನಂತವಾದ
 ಅಪಾಯಗಳಿರುವವು. ಆದರೂ ಈ ಶರೀರದಿಂದಲೇ ನಾವು ಧರ್ಮವನ್ನು ಮಾಡಿ
 ಪರಗತಿಯನ್ನು ಸಂಪಾದಿಸಿಕೊಳ್ಳಬೇಕಾಗಿರುತ್ತದೆ. ಈ ಶರೀರವನ್ನು ಆರೋಗ್ಯಸ್ಥಿತಿ
 ಯಲ್ಲಿಯೂ ಅನಪಾಯಸ್ಥಿತಿಯಲ್ಲಿಯೂ ಇಟ್ಟುಕೊಳ್ಳಲುವುದಕ್ಕೆ ಮನುಷ್ಯನು ತನ್ನ

ಪ್ರಯತ್ನದಿಂದಲೇ ವಿಸು ಮಾಡಲಾರನು; ಆವನು ಮಾಡಬಹು ದಾದ ಅಲ್ಲಷ್ಟಲ್ಲಿ
ಪ್ರಯತ್ನವ್ಯಾ ಆ ಪರಮೇಶ್ವರನ ನಿಯಮಗಳನ್ನುನರಿಸಿ ಆದಾಗಲೇ, ಆತನ
ಅನುಗ್ರಹಚಿಂದಲೇ, ಸಫಲವಾಗಬೇಕುಗಿರುತ್ತದೆ. ಆದ್ದರಿಂದ ವಿಬೇಕಿಯಾದವನು
ಈ ರಹಸ್ಯವನ್ನರಿತು ಮಾಡಲಿನಿಂದಬಳಾ ತನ್ನ ಸಮಸ್ತಕೆರವನ್ನೂ ಆದರ
ವ್ಯಾಖಾರಗಳನ್ನು ಆ ಪರಮಾತ್ಮಿವನಿಗೇ ಕಾಣಿಕೆಯಾಗಿ ಒಷ್ಟಿಸಿಬಿಡಬೇಕು. ಆಗ
ಆವನು ಮಾಡುವ ಪ್ರಯತ್ನಗಳೆಲ್ಲವೂ ಸಫಲಪ್ರಯತ್ನ ಗಳಾಗುತ್ತದೆ. ಆವನ
ಸಾರಾಂಗಗಳೂ ಇರಬೇಕಾದ ಸ್ಥಿತಿಯಲ್ಲಿದ್ದು ಈ ಜನ್ಮದಲ್ಲಿ ಅಪುಗಳಿಂದಾಗ
ಬೇಕಾಗಿರುವ ಪ್ರಯೋಜನವನ್ನು ಮಾಡಿಕೊಡುವಂತೆ ಆ ಮಹಾದೇವನು
ಅನುಗ್ರಹಿಸುತ್ತಾನೆ.

ಒಂದೊಂದು ಆವಯವವನ್ನು ಕಾಪಾಡಲೆಂದು ಪ್ರಾರ್ಥಿಸುವಾಗಲೂ
ಪರಮೇಶ್ವರನಿಗೆ ಒಂದೊಂದು ವಿಶೇಷಣವನ್ನು ಕೊಟ್ಟಿರುತ್ತದೆ. ಒಂದ್ರಮಾಳಿ,
ಘಾಲನೇತ್ರ, ಪಂಚಮಕ್ಕೆ, ನೀಲಕಂಠ, ಬಿನಾಕಂಢಿ, ದಕ್ಷಮಖಾಂತಕ, ಗಿರಿಂದ್ರ,
ಧನ್ಯ ಮದನಾಂತಕಾರಿ - ಮುಂತಾಗಿ ಇಲ್ಲಿ ಕೊಟ್ಟಿರುವ ಒಂದೊಂದು
ವಿಶೇಷಣವೂ ಅರ್ಥವತ್ತಾಗಿರುತ್ತದೆ. ಇವುಗಳ ಅಭಿವೃದ್ಧಿವನ್ನು ತಿಳಿಯುವದಕ್ಕೆ
ಶೈವಪುರಾಣಗಳನ್ನು ಭಕ್ತಿಯಿಂದ ಶ್ರವಣಮಾಡಬೇಕು. ಪರಮೇಶ್ವರನ ಶಕ್ತಿ, ಜ್ಞಾನ,
ವೀರ್ಯ, ಜೀದಾರ್ಥ, ಪಶ್ಚಯ, ವೈರಾಗ್ಯ, ಪರೋಪಕಾರಬುದ್ಧಿ ಕರುಣೆ,
ಭಕ್ತಪ್ರೇಮ- ಮುಂತಾದ ಕಲ್ಯಾಣಗಳಿಗೆ ಇಂಥ ವಿಶೇಷಣಗಳಲ್ಲಿ
ಅಡಗಿರುವವೆಂಬುದನ್ನು ಮನಸ್ಸಿಗೆ ಹಕ್ತಿಸಿಕೊಳ್ಳಬೇಕು. ಆಗಲೇ ಶಿವಕವಚವನ್ನು
ಹೇಳುವಾಗ ಮನಸ್ಸಿನ ಮೇಲೆ ಉತ್ತಮವಾದ ಪರಿಣಾಮವಾಗುತ್ತದೆ.

ಮಹೇಶ್ವರಃ ಪಾತು ದಿನಾದಿಯಾಮೇ

ಮಾಂ ಮಧ್ಯಯಾಮೇವತು ವಾಮದೇವಃ ।

ತ್ರೈಲೋಕನಃ ಪಾತು ತೃತೀಯಾಮೇ

ವೃಷಧ್ವಜಃ ಪಾತು ದಿನಾನ್ಯಯಾಮೇ

॥ ೧೯ ॥

೧೯. ದಿವಸದ ಮೊದಲನೆಯ ಯಾಮದಲ್ಲಿ ನನ್ನನ್ನು ಮಹೇಶ್ವರನು
ಕಾಪಾಡಲಿ; ನಡುವಿನ ಯಾಮದಲ್ಲಿ ವಾಮದೇವನು ಕಾಪಾಡಲಿ; ಮುಕ್ತಣಿನು

ಕವಚ

ಮೂರನೆಯ ಯಾಮದಲ್ಲಿ ಕಾಪಾಡಲಿ ; ವೃಷಭದ್ವಜನು ದಿವಸದ ನಾಲ್ಕನೆಯ
ಯಾಮದಲ್ಲಿ ಕಾಪಾಡಲಿ ;

ಪರಮೇಶ್ವರನು ಕಾಲಪನ್ನು ಮಿಾರಿರುವದರಿಂದಲೂ ಕಾಲಕ್ಕೂ
ಪರಣನಾಗಿರುವದರಿಂದಲೂ ಕಾಲರೂಪದಿಂದ ಆತನೇ ಲೋಕಗಳನ್ನೆಲ್ಲ
ವಶಗೊಳಿಸಿಕೊಳ್ಳುತ್ತಿರುವದರಿಂದಲೂ ಆತನು ಕಾಲಕ್ಕೆ ಒಳಗಾಗಿರುವ ನಮ್ಮನ್ನು
ಸಹಳಕಾಲಗಳಲ್ಲಿಯೂ ಕಾಲಕ್ಕತವಾದ ಅಪಾಯಗಳಿಂದ ಕಾಪಾಡಲಿ - ಎಂದು
ಪ್ರಧಿಸುವದು ಯೋಗ್ಯವೇ ಆಗಿರುತ್ತದೆ. ಈ ಶ್ಲೋಕದಲ್ಲಿಯೂ ಮುಂದಿನ
ಶ್ಲೋಕದಲ್ಲಿಯೂ ಈ ಪ್ರಧಿಸುವದೆಯನ್ನು ಮಾಡಿರುತ್ತದೆ.

ಪಾಯಾನ್ನಿಶಾದೌ ಶಶಿಶೇವಿರೋ ಮಾಂ
ಗಂಗಾಧರೋ ರಕ್ಷತು ಮಾಂ ನಿಶೀಫೇ ।
ಗೌರೀಪತಿಃ ಪಾತು ನಿಶಾವಸಾನೇ
ಮೃತ್ಯುಂಜಯೋ ರಕ್ಷತು ಸರ್ವಕಾಲಮ್ ॥ ೧೦ ॥

೧೦. ರಾತ್ರಿಯ ಮೊದಲುಭಾಗದಲ್ಲಿ ಚಂದ್ರಶೇವಿರನು ನನನು
ಕಾಪಾಡಲಿ ; ಗಂಗಾಧರನು ನನನ್ನು ರಾತ್ರಿ ಸರಿಹೊತಿನಲ್ಲಿ ಕಾಪಾಡಲಿ
ಗೌರೀಪತಿಯ ರಾತ್ರೆಯ ಕೊನೆಯಲ್ಲಿ ಕಾಪಾಡಲಿ ; ಮೃತ್ಯುಂಜಯನು ನನನ್ನು
ಸರ್ವಕಾಲದಲ್ಲಿಯೂ ಕಾಪಾಡಲಿ ;

ಹಗಲು ರಾತ್ರೆಗಳಿಂಬ ಭೇದವೇನೂ ಪರಮೇಶ್ವರನಿಗೆ ಇರುವದಿಲ್ಲ ;
ಆದ್ದರಿಂದ ಹಗಲಿನಲ್ಲಿ ಹೇಗೋ ರಾತ್ರೆಯಲ್ಲಿಯೂ ಹಾಗೆಯೇ ನಮ್ಮನ್ನು ಆತನು
ಕಾಪಾಡಬಲ್ಲನು.

० ರಕ್ಷತು ಶಂಕರೋ ಮಾಂ
ಸ್ಥಾಣಃ ಸದಾ ಪಾತು ಬಹಿಃಖಿತಂ ಮಾಮ್ ।
ತದನ್ತರೇ ಪಾತು ಪತಿಃ ಪಶೂನಾಂ
ಸದಾಶಿವೋ ರಕ್ಷತು ಮಾಂ ಸಮನ್ತಾತ್ ॥ ೧೧ ॥

ಎಂ. ಒಳಗಿರುವಾಗ ಸಸ್ನೇಹ ರಂಕರನು ಕಾವಾಡಲಿ ; ಹೊರಗೆ ಶರುವಾಗಲೀಲ್ಲ ಸಸ್ನೇಹ ಸ್ವಾಭಾವಿಕ ಕಾವಾಡಲಿ ; ನಡುವೆ ಇರುವಾಗ ಪರುಪತಿಯು ಕಾವಾಡಲಿ ; ಎಲ್ಲೆಲ್ಲಿಯೂ ಸಸ್ನೇಹ ಸದ್ವಾರ್ಥಿನು ಕಾವಾಡಲಿ !

ಕಾಲಕ್ಕೆ ಹೇಗೆ ಪರಮೇಶ್ವರನು ಅತೀತನಾಗಿ ಅದನ್ನು ವಶದಲ್ಲಿಟ್ಟು ಕೊಂಡಿರುವನೋ ಆಕಾಶವನ್ನು ಹಾಗೆಯೇ ವಶದಲ್ಲಿಟ್ಟುಕೊಂಡಿರುತ್ತಾನೆ. ಅದ್ದರಿಂದ ಅವನಿಗೆ ಅಲ್ಲಿ ಇಲ್ಲ - ಎಂಬ ಭೇದವಿಲ್ಲ ; ಎಲ್ಲೆಲ್ಲಿಯೂ ಇರುತ್ತಾನಾದ್ದರಿಂದ ಆವನು ಸಮ್ಮನ್ನ ಸರ್ವಾರ್ಥಿಗಳಲ್ಲಿಯೂ ಕಾವಾಡಬಲ್ಲನು.

ತಿಷ್ಣನ್ತಮಖ್ಯಾದ್ಯವನೈಕನಾಥಃ

ಪಾಯಾದ್ ವ್ರಜನ್ತಂ ಪ್ರಮಥಾಧಿನಾಥಃ ।

ವೇದಾನ್ತವೇದ್ಯೋಽವತು ಮಾಂ ನಿಷಣಂ

ಮಾಮವ್ಯಯಃ ಪಾತು ಶಿವಃ ಶಯಾನಮ್ ॥ ೨೨ ॥

೨೨. ಸಕಲಂತೋರಾಗಳಿಗೂ ತಾಮೇಭಿನೇ ಒಡೆಯನಾಗಿರುವ ಪರಮಾತ್ಮನು ನಿಂತಿರುವ ಸಸ್ನೇಹ ಕಾವಾಡಲಿ ; ಪ್ರಮಥಗಣಗಳಿಗೂಡೆಯನಾದ ಶಿವನು ಸಾಸೆಯುತ್ತಿರುವಾಗ ಸಸ್ನೇಹ ಕಾವಾಡಲಿ ; ವೇದಾಂತವಚನಗಳಿಂದ ತೀರ್ಥಯಾರುವ ಸ್ವರೂಪವ್ಯಾಖ್ಯ ಶಿವನು ಸಸ್ನೇಹ ಕುಳಿತ್ತಿರುವಾಗ ಕಾವಾಡಲಿ ; ಅವ್ಯಯಾದ ಶಿವನು ಸಸ್ನೇಹ ಮಲಗಿರುವಾಗ ಕಾವಾಡಲಿ !

ನಾವು ಯಾವ ಆವಸ್ಯೆಯಲ್ಲಿಯೇ ಇರಲೆ, ಪರಮೇಶ್ವರನು ಸಮ್ಮನ್ನ ನೋಡಿಕೊಳ್ಳುವದಕ್ಕೆ ಸಿದ್ಧನಾಗಿರುತ್ತಾನೆ. ನಾವು ಮಾತ್ರ ಆತನ ಸ್ವರಣೆಯನ್ನು ಬಿಡದೆ ಇರಬೇಕು.

ಮಾರ್ಗೇಷು ಮಾಂ ರಕ್ಷತು ನೀಲಕಂಠಃ

ಶೈಲಾದಿದುರ್ಗೇಷು ಪುರತ್ಯಯಾರಿಃ ।

ಇಷ್ವಾಸಾದಿಮಹಾಪ್ರವಾಸೇ

ಪಾಯಾನ್ಸೈಗಷ್ಯಾಧ ಉದಾರಶ್ಕಿಃ ॥ ೨೩ ॥

೨೩. ಮಾರ್ಗಗಳಲ್ಲಿ ನಡೆಯುತ್ತಿರುವಾಗ ನನ್ನನ್ನ ನೀಲಕಂಠನು ಕಾಬಾಡಲಿ ; ಬೆಟ್ಟವೇ ಮುಂತಾದ ದುರ್ಗಮಪ್ರದೇಶಗಳಲ್ಲಿ ತ್ರಿಪುರಾರಿಯು ನನ್ನನ್ನ ಕಾಬಾಡಲಿ ; ಅರಣ್ಯವಾಸವೇ ಮುಂತಾದ ಸ್ಥಳದಲ್ಲಿ ದೀಪ್ಖಪ್ರಯಾಣ ಮಾಡುತ್ತಿರುವಾಗ ಮಹಾಶಕ್ತಿಯಾದ ಮೃಗವ್ಯಾಧರೂಪಿಯಾದ ಶಿವನು ನನ್ನನ್ನ ಕಾಬಾಡಲಿ !

ನಮಗೆ ಪರಿಚಿತವಾದ ಸ್ಥಳವನ್ನು ಬಿಟ್ಟು ದೂರದೇಶಕ್ಕೆ ಹೋದಾಗಲೂ ಕಾಡು, ಬೆಟ್ಟ, ಗುಹೆ-ಮುಂತಾದ ನಿರ್ಜನವಾದ ಮತ್ತು ಆತಂಕ ಬಹಳವಾದ ಪ್ರದೇಶಗಳಲ್ಲಿರುವಾಗಲೂ ಬಹಳವಾಗಿ ಅಂಜಿಕೆಯಾಗುವದು ಸ್ವಭಾವವು. ಅಂಥ ಸ್ಥಳಗಳಲ್ಲಿಲ್ಲ ಪರಮೇಶ್ವರನು ಸನ್ನಿಹಿತನಾಗಿರುವನೆಂಬುದನ್ನು ಮನದಂದು ಆತನ ಶೈರಣೆಯಲ್ಲಿದ್ದರೆ ಮನಸ್ಸಿನ ಅಳಿಕು ತಪ್ಪಿಹೋಗುತ್ತದೆ.

ಕಲ್ಲಾನ್ತಾಕಾಟೋಪದ್ಮಪ್ರಕೋಪ-
ಸ್ವಂತಾಟ್ವಾಸೋಭ್ರಂತಾಂಡಕೋಶಃ ।
ಘೋರಾರಿಸೇನಾಣವದುನಿಷಾರ-
ಮಹಾಭಯಾದ್ರಕ್ತತು ಏರಭದ್ರಃ॥ ೨೪ ॥

೨೪. ಕಲ್ಲಾವಸಾನದಲ್ಲಿ ಹೆಚ್ಚಿದ ಮಹಾಕೋಪದಿಂದುಂಟಾದ ಅಟ್ಟಹಾಸದಿಂದ ಬ್ರಹ್ಮಾಂಡವನ್ನೇ ಅಲುಗಿಸುವ ವೀರಭದ್ರನು, ನಿರಾರಿಸುವ ದಕ್ಕಿಸದಳವಾದ ಭಯಂಕರವಾದ ಶತ್ರುಸೇನೆಯೆಂಬ ಸಮುದ್ರದ ಏಗಿಲಾದ ಅಂಜಿಕೆಯ ಇಲ್ಲದಂತೆ ಕಾಬಾಡಲಿ !

ಪತ್ರಶಾಷ್ಟಮಾತಂಗರಥಾವರೂಢ
ಸಹಸ್ರಲಕ್ಷ್ಯಯುತಕೋಟಿಭಿಷಣಮ್ ।
ಅಕ್ಷಾಂಹಿಣೇನಾಂ ಶತಮಾತಂತಾಯಿನಾಂ
ಖಿನ್ನಾಷ್ಟಾಂದೋ ಘೋರಕುತಾರಥಾರಯಾ ॥ ೨೫ ॥

೨೫. ಪದಾತಿಗಳು, ಕುದುರೆಗಳು, ಆನೆಗಳು, ರಥಗಳು - ಇವುಗಳು ಸಾವಿರಾರು, ಲಕ್ಷಗಟ್ಟಲೆ, ಹತ್ತುಸಾವಿರಗಟ್ಟಲೆ, ಕೋಟಿಗಟ್ಟಲೆ ಇರುವದರಿಂದ

ಭಯಂಕರವಾಗಿರುವ ಆತಮಾಯಿಗಳ ಸೂರು ಅಕ್ಷಯೈಹಿಣಿಸೇನೆಯನ್ನು ಮೃಡನು
ಭಯಂಕರವಾದ ತನ್ನ ಕೀಡಲೀಯ ಅಲಗಿನಿಂದ ಕಡ್ಡರಿಸಿಕೊಳ್ಳಲಿ !

ಆತಮಾಯಿಗಳಿಂದರೆ ಬೆಂಕಿಹಾಸುವರು, ಪಿಷ್ಟನ್ನು ಹಾಕುವರು -
ಮುಂತಾದ ದ್ಯುಹವನ್ನು ಮಾಡಿದವರು. ತನ್ನ ಆಳವು ಸ್ವಲ್ಪವೇ ನಾಗದೆ
ಇರುವಾಗ ಅಂಥವರು ಶತ್ರುವನ್ನು ನೇಡಾಗಿ ಯುದ್ಧದಲ್ಲಿಯೇ ಕೊಂಡು
ಹಾಕುವರು; ಅಥವಾ ಯುದ್ಧದಲ್ಲಿ ಆವರು ಆಷ್ಟುಯಾಗಿ ವರ್ತಿಸಿ ಬೆಂಕಿ, ಪಿಷ್ಟ
- ಮುಂತಾದವುಗಳನ್ನು ಉಪಯೋಗಿಸಲಾಬಹುದು. ಅಂಥ ಪಾಪಿಗಳ ದಂಡು
ವರಮಳಿವನ ಭಕ್ತಮೂರಿ ಧರ್ಮಯುದ್ಧಪ್ರಯೋಗ ಆಗಿರುವ ಏರಕ್ಕೆತ್ತಿಯನ
ಮೇಲೆ ಲಕ್ಷಗಟ್ಟು ಯಾಗಿ ಬಿದ್ಧರೂ ಅವನಿಗೆ ಯಾವ ತೊಂದರೆಯೂ
ಅಗುವದಿಲ್ಲ; ವಿಕೆಂದರೆ ಧರ್ಮಪಕ್ಷವಾತಿಯಾದ ಶಿವನು ಅವನ ರಕ್ಷಕ
ಎಗಿದುತ್ತಾನೆ.

ನಿಹನ್ತು ದಸ್ಮಾನ ಪ್ರಲಯಾನಲಾರ್ಭ-

ಜ್ಯೋತಿಶೂಲಂ ತ್ರಿಪುರಾನ್ತಕಸ್ಯ ।

ಶಾದರ್ಮಲಸಿಂಹಕ್ಷೇಪ್ಯತಾದಿಹಿಂಸ್ರಾನ್

ಸಂತ್ರಾಸಯತ್ತಿರ್ಥನುಃ ಷಿಂಬಃ ॥ ೨೬ ॥

೨೬. ಪ್ರಲಯಕಾಲದ ಆಗ್ನಿಯ ಜ್ಯೋತಿಗಳಿಂತೆ ಭುಗಿಲೆನ್ನತಿರುವ
ತ್ರಿಪುರಾತಕನ ತ್ರಿಶೂಲವು ದಸ್ಮಾಗಳನ್ನು ಕೊಲ್ಲಲಿ! ಹುಲೀ, ಸಿಂಹ, ಕರಡಿ, ತೋಳ
- ಮುಂತಾದ ಹಿಂಸ್ಯಮೃಗಗಳನ್ನು ಕಾಶ್ಯರನ ಷಿಂಬಕಥನ್ನು ಹೆದರಿಸಲಿ!

ದಸ್ಮಾಗಳಿಂದರೆ ಧರ್ಮಕ್ಕೆ ಕಟ್ಟಬೀಳಿಳಿದೆ ಪ್ರಾಂತಪ್ರದೇಶದಲ್ಲಿದ್ದು ಕೊಂಡು
ಜನರ ಮೇಲೆ ಆಗಾಗ್ಗೆ ಬಿದ್ದು ತೊಂದರೆಮಾಡುತ್ತಿರುವ ಜನರು. ಅಂಥವರನ್ನು
ಪ್ರಜಾಪಾಲನತ್ತರನಾದ ರಾಜನು ದಮನಮಾಡಬೇಕಷ್ಟೇ? ರಾಜನು ಶಿವಭಕ್ತ
ನಾಗಿದ್ದರೆ ಆ ಕೆಲಸಕ್ಕೆ ಈಶ್ವರನ ಸಹಾಯವಾಗುವದು. ಇದರಂತೆಯೇ ಜನರಿಗೆ
ತೊಂದರೆಯನ್ನು ಕೊಡುವ ದುಷ್ಪಮೃಗಗಳ ಭೀತಿಯೂ ಅಂಥವನ ರಾಜ್ಯದಲ್ಲಿ

ಕಡಿಮೆಯಾಗಿರುವದು. ಪ್ರಜೆಗಳಲ್ಲಿ ಯಾರು ಶಿವಭಕ್ತರಾಗಿರುವರೋ ಅವರಿಗೆ
ಅಂಥ ಉಪಚಳವಿರುವದಿಲ್ಲ.

ದುಃಸ್ವಾಸದುಶ್ವಕುನದುಗ್ರತಿದೌರ್ಮಣಸ್ಯ - ..

ದುಭಿರ್ಕ್ಷದುರ್ವಸನದುಸ್ಸಹದುಯ್ತಾಂಸಿ ।

ಉತ್ತಾತ್ತಾಪವಿಷಭೀತಿಮಸದ್ಗುಹಾತ್ಯಂ

ವ್ಯಾಧಿಂಶ್ಚ ನಾಶಯತು ಮೇ ಜಗತಾಮಧಿತಃ ॥ ೨೨ ॥

೨೨. ಕೆಟ್ಟಕನಸು, ಕೆಟ್ಟಶಕುನ, ಕೆಟ್ಟಗತಿ, ದುಮ್ಮಾನ, ಕ್ಷಾಮ, ದುಃಖಕರ
ವಾದ ಅಕಾರ, ಸಹಿಸುವದಕ್ಕೆ ಕಷ್ಟವಾದ ಅಪಕೀರ್ತಿಗಳು, ಉತ್ತಾತ್ತಾಪಳಿಂದಾಗುವ
ಸಂಕಟ, ವಿಷದ ಭಯ, ಕೆಟ್ಟ ಗ್ರಹಗಳಿಂದಾಗುವ ಸಂಕಟ - ಇವುಗಳನ್ನೂ
ವ್ಯಾಧಿಗಳನ್ನೂ ಸಕಲಲೋಕಗಳಿಗೂ ಒಡೆಯನಾದ ಮಹೇಶ್ವರನು ನಾಶಗೊಳಿಸಲಿ!

ಮುಖ್ಯವಾಗಿ ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ - ಎಂಬ ಮೂರು
ಬಗೆಯಲ್ಲಿ ಯಾವ ಬಗೆಯ ತಾಪವಾಗಲಿ ಶಿವಭಕ್ತನಿಗೆ ಉಂಟಾಗುವದಿಲ್ಲ.
ಆದ್ದರಿಂದ ಯಾವಾಗಲೂ ತಾಪತ್ರಯದಿಂದ ಪರಿಹಾರಮಾಡುವ ಶಿವಸ್ಯರಕ್ತ
ಯನ್ನು ಕರುಹಿಟ್ಟುಕೊಳ್ಳಬೇಕು.

೨೩. ಸಹಸ್ರಕ್ಷರಮಂತ್ರ

ಶಿವಕರುಚದಲ್ಲಿ ಪ್ರಧಾನಸ್ಮೋತ್ತರದ ಮಂತ್ರವೆಂದರೆ ಗಢಮಯವಾಗಿರುವ
ಸಹಸ್ರಕ್ಷರಮಂತ್ರವು. ಮಂತ್ರಸಾಹಿತ್ಯದಲ್ಲಿಲ್ಲ. ಇದು ನಿರುಪಮವಾಗಿರುತ್ತದೆ.
ಇದನ್ನು ಭಕ್ತವಿಶ್ವಾಸಗಳಿಂದ ಹೇಳುವಾಗ ರೋಮಾಂಚವಾಗುತ್ತದೆ, ಪರಮೇಶ್ವರನ
ಸನ್ನಿಧಿಯಲ್ಲಿದೇನೆಂಬ ಭಾವವಾಗುತ್ತದೆ, ಮೈಮರೆತುಹೋಗುತ್ತದೆ. ಈಶ್ವರನ
ನಿಕಟಸಂಬಂಧವುಂಟಾಗಿ ನಮ್ಮ ಮಾನುಷ್ಯಭಾವದಿಂದ ಎದ್ದೂ ಉತ್ತಮವಾದ
ಒಂದಾನೊಂದು ಭೂಮಿಕೆಯನ್ನು ಏರಿ ಆನಂದವನ್ನು ಅನುಭವಿಸುತ್ತಿರುವಂತೆ
ಹೋರುತ್ತದೆ. ಇದನ್ನು ಯಾರು ಪ್ರತಿದಿನವೂ ಶದ್ದೇಯಿಂದ ಪರಿಸುವರೋ ಯಾರು
ಶಿವಭಾವನೆಯನ್ನು ಮಾಡಿರುವರೋ ಅವರಿಗೆ ಅಶಿವಜಗತ್ತೇ ಇರುವದಿಲ್ಲ.

ಶಿವಕವಚ

ಇದರಿಂದಾಗುವ ಫಲವನ್ನು ಮುಂದಿನ ಫಲಶ್ರುತಿಯಲ್ಲಿಯೇ ಕಾಣಬಹುದಾದ್ದು
ರಿಂದ ಇಲ್ಲಿ ಈ ವರ್ಣನೆಯನ್ನು ಇಷ್ಟಕ್ಕೆ ನಿಲ್ಲಿಸಿರುತ್ತದೆ.

ಸಹಸ್ರಕ್ಷರಮಂತ್ರದಲ್ಲಿ ಮೊದಲು ಸಾವಿರ ಅಕ್ಷರಗಳೇ ಇದ್ದವೋ ಅಥವಾ ಅನೇಕವೇಂ ಧರಲ್ಲಿ ಸಹಸ್ರಶಬ್ದವನ್ನು ಉಪಯೋಗಿಸಿರುತ್ತಾರೋ ಈಗ ಹೇಳುವದಕ್ಕೆ ರುವಂತಿಲ್ಲ. ಬ್ರಹ್ಮೋತ್ತರವಿಂಡದಲ್ಲಿರುವದಕ್ಕಿಂತಲೂ ಕೆಲವು ಹೆಚ್ಚಿನ ವಿಶೇಷಣಗಳು ಈಗಿನ ಸ್ವೀತ್ಪಾಠದಲ್ಲಿ ಕಂಡುಬರುತ್ತವೆ. ಕೆಲವು ಕಡೆಗಳಲ್ಲಿ ಪಾಠಾಂತರಗಳೂ ಇವೆ. ಆದರೂ ಈಗ ಇರುವಂತೆ ಪಾಠವನ್ನು ಹೇಳಿಕೊಳ್ಳುವದರಲ್ಲಿ ಯಾವ ಅಡ್ಡಿಯೂ ಇಲ್ಲ. ಮುಖ್ಯವಾಗಿ ಪರಮಾತ್ಮನ ಸಂಗುಣನಿಗೂಣರೂಪಗಳಿರಡನ್ನೂ ಇಲ್ಲಿ ಹೇಳಿರುತ್ತದೆ ; ಸಕಲಭೀತಿಗಳ ಭಂಡಸೆಯನ್ನೂ ಮಾಡಬಲ್ಲ ಹೋರರೂಪವನ್ನೂ ಮನಸ್ಸಿಗೆ ಜ್ಞಾನವನ್ನೂ ಶಾಂತಿಸುವಿಗಳನ್ನೂ ಕೊಡಬಲ್ಲ ಶಾಂತರೂಪವನ್ನೂ ವರ್ಣನೆಮಾಡಿರುತ್ತದೆ. ಇದುವರೆಗೆ ಹೇಳಿರುವ ನ್ಯಾಸಚಪಧ್ಯಾನಗಳನ್ನು ಯಥಾಕ್ರಮವಾಗಿ ಮಾಡಿ ಮನಸ್ಸನ್ನು ಸಂಸ್ಕೃರಗೋಳಿಸಿಕೊಂಡಿರುವವರಿಗೆ ಈ ಸಹಸ್ರಕ್ಷರಮಂತ್ರದ ಪರಿಂದ ಫಲವು ಪೂರ್ಣವಾಗಿ ಮನದಟ್ಟಾಗುವದು. ಆದರ ಆನಂದವನ್ನು ಅಂಥವರು ತಾವು ತಾವೇ ಅನುಭವಿಸಿ ತೆಳಿಯಬೇಕು. ಇಲ್ಲಿ ನಾವು ಮಂತ್ರವನ್ನು ಉದ್ದಕ್ಕೆ ಬರೆಯದೆ ಭಾಗಭಾಗವಾಗಿ ಕೊಟ್ಟು ಅಲ್ಲಲ್ಲಿ ಕೆಲವು ವಿಚಾರಗಳನ್ನು ಪಾಠಕರಲ್ಪಕ್ಷಕ್ಕೆ ತರುವೆವು.

೧. ‘ಒಂ ನಮೋ ಭಗವತೇ ಸದಾಶಿವಾಯ, ಸಕಲತತ್ತ್ವಾಷ್ಟವಿ
ಹಾಯ, (ಸರ್ವಮನ್ಸ್ಸ್ವರೂಪಾಯ, ಸರ್ವಯನ್ನಾಧಿಷ್ಠಿತಾಯ,
ಸರ್ವತತ್ತ್ವ ಸ್ವರೂಪಾಯ,) ಸಕಲತತ್ತ್ವವಿದೋರಾಯ ॥’

ಈ ಭಾಗದಲ್ಲಿ ಪರಮೇಶ್ವರನ ಮಹಿಮೆಯನ್ನು ಕೊಂಡಾಡಿರುತ್ತದೆ. ಆತನು ಭಗವಂತನು, ಎಂದರೆ ಜ್ಞಾನ, ವೈರಾಗ್ಯ, ಯಶಸ್ಸ, ಸಂಪತ್ತು, ಧರ್ಮ, ಐಶ್ವರ್ಯ - ಇವುಗಳು ಪೂರ್ಣವಾಗಿರುವಾತನು ; ಉತ್ಪತ್ತಿ ಪ್ರಲಯ, ಆಗುಹೋಗು, ವಿದ್ಯಾವಿದ್ಯೆಗಳನ್ನು ಅರಿತಿರುವವನು. ಸದಾಶಿವನು, ಎಂದರೆ

ನಿಶ್ಚಯಂಗಳಸ್ವರೂಪನಾದವನು. ಸರ್ಕಲತತ್ತ್ವತ್ವಕೆನು, ಶೈವಸಿದ್ಧಾಂತದಲ್ಲಿ ಒಟ್ಟಿರುವ ಮೂರತ್ತೆ ರದು ತತ್ತ್ವಗಳಿಗೂ ಆತ್ಮನಾಗಿ ಅವುಗಳ ರೂಪದಿಂದಲೂ ತಾನೇ ಕಾಣಿಸಿಕೊಳ್ಳುತ್ತಿರುವಾತನು. ಸರ್ವಮಂತ್ರಸ್ವರೂಪನು, ಎಂದರೆ ಪ್ರತಿಯೊಂದು ಮಂತ್ರಪೂರ್ಜೀವ ದೇವತೆಯನ್ನು ತನ್ನ ವಿಭೂತಿಯಾಗುಳ್ಳವನು. ಆಯಾ ಮಂತ್ರವನ್ನು ತನ್ನ ವಿಭೂತಿಯಾಗುಳ್ಳವನು. ಸರ್ವಮಂತ್ರಗಳಲ್ಲಿಯೂ ಅಧಿಷ್ಟತನಾಗಿರುವವನು; ದೇವತೆಯನ್ನು ಪೂಜೆಮಾಡುವದಕ್ಕಿಂದು ಶಾಸೋತ್ತ್ವವಾದ ಯಂತ್ರಗಳಿರುವವನ್ನೇ, ಅವುಗಳಲ್ಲಿಲ್ಲಾ ತನ್ನ ಒಂದೊಂದು ಅಂಶದಿಂದ ಸಂನಿಹಿತನಾಗಿರುವವನು. ಸರ್ವತಂತ್ರಸ್ವರೂಪನು, ಶೈವ, ಶಾಕ್ತೀಯ, ವೈಷ್ಣವ - ಮುಂತಾದ ತಂತ್ರಗಳಿಲ್ಲವೂ ಪರಮೇಶ್ವರನ ವಿಭೂತಿಯನ್ನೇ ವರ್ಣಿಸುವವು. ಸರ್ಕಲತತ್ತ್ವವಿದೂರನು, ಎಂದರೆ ಯಾವದೊಂದು ತತ್ತ್ವದ ಪರಿಚೀದವೂ ಇಲ್ಲದೆ ಸ್ವತಂತ್ರನಾಗಿರುವಾತನು.

೨. “(ಬ್ರಹ್ಮರೂಪತಾರಿಕೇ), ನೀಲಕಂಠಾಯ, ಪಾರ್ವತೀ ಮನೋಹರಪ್ರಿಯಾಯ, ಸೋಮಸೂರ್ಯಾಗ್ನಿಲೋಚನಾಯ, ಭಸ್ಮೋದ್ಭೂತವಿಗ್ರಹಾಯ, ಮಹಾಮಣಮುಕುಟಧಾರಣಾಯ, ಮಾಣಕ್ಯಭೂಷಣಾಯ, ಸೃಷ್ಟಿಪ್ರಲಯಕಾಲರೌದ್ರವತಾರಾಯ, ದಕ್ಷಾಧ್ವರಧ್ವಂಸಕಾಯ, ಮಹಾಕಾಲಭೇದನಾಯ, ಮೂಲಾಧಾರ್ಯಕ ನಿಲಯಾಯ, ತತ್ತ್ವತೀರ್ಥಾಯ, ಗಂಗಾಧರಾಯ, ಸರ್ವದೇವಾಧಿದೇವಾಯ, ಷಡಕರ್ತಯಾಯ, ವೇದಾನ್ತಸೂರಾಯ, ಶ್ರೀವರ್ಗಸಾಧನಾಯ, ಅನನ್ತಕೋಣಟಿಬ್ರಹ್ಮಂಡನಾಯಕಾಯ, ಅನನ್ತಘಾಸುಕ ತಕ್ಷಕಕರ್ಕೋಣಟಿಕರ್ಣಿಕುಲಕವದ್ವಾಮಹಾಪದ್ಮೇತ್ಯಷ್ವಮಹಾನಾಗಕುಲಭೂಷಣಾಯ || ”

ಈ ಭಾಗದಲ್ಲಿ ವಿಶೇಷವಾಗಿ ಈಶ್ವರನ ಸಗುಣರೂಪವನು, ವರ್ಣಿಸಿರುತ್ತದೆ. ಶ್ರೀವನು ತನ್ನ ಮಂಗಲಕರಸ್ವರೂಪವನ್ನೇ ಅಲ್ಲದೆ ಸೃಷ್ಟಿಗಾಗಿ ಬ್ರಹ್ಮಸ್ವರೂಪವನ್ನೂ ಲಯಕ್ಕಾಗಿ ರುದ್ರನ ರೂಪವನ್ನೂ ಧರಿಸುವವನು. ಜಗತ್ತಿನ

ಶಿವಕವಚ

ಹಿತಕ್ಕಾಗಿ ಹಾಲಾಹಲವನ್ನು ಪಾನಮಾಡಿ ತನ್ನ ಸ್ವಷ್ಟಿಯಾದ ಶರೀರದ ಕೊರಳಿನ ಭಾಗದಲ್ಲಿ ಆದರ ಕಣ್ಣಿನ ಚಿಹ್ನೆಯನ್ನು ಶಾಶ್ವತವಾಗಿ ಧರಿಸಿ ನೀಲಕಂಠನೇಂದು ಪ್ರಸಿದ್ಧಾಗಿರುತ್ತಾನೆ. ಹೀಗೆಯೇ ವಾರ್ತಾತೀಮನೋಹರಪ್ರಿಯನೇ ಮುಂತಾದವು ಆತನ ಲೀಲಾಗಳನ್ನು ಗುಣಗಳನ್ನೂ ಸ್ವರಣೆಗೆ ತರುವ ವಿಶೇಷಣಗಳಾಗಿರುತ್ತವೆ. ಷಡಕಶ್ಯಾದರೆ ಮೂಲಾಧಾರವೇ ಮುಂತಾದ ಆರು ಚಕ್ರಗಳಲ್ಲಿದ್ದುಕೂಡು ಯೋಗಿಗಳ ಅನುಭವಕ್ಕೆ ಬರುವವಂಥವನೆಂದರ್ಥ.

ಇ. “ಪ್ರಣವಸ್ವರೂಪಾಯ, ಚಿದಾಕಾಶಾಯ, ಆಕಾಶದಿಕ್ಷಾರೂಪಾಯ, ಗೃಹನಕ್ಷತ್ರಮಾಲಿನೇ, ಸಕಲಾಯ, (ಕಲಂಕರಹಿತಾಯ) ಸಕಲಲೋಕೈಕತ್ತೇ, ಸಕಲಲೋಕೈಕಭತ್ತೇ, ಸಕಲಲೋಕೈಕಹತ್ತೇ, ಸಕಲಲೋಕೈಕಗುರವೇ, ಸಕಲಲೋಕೈಕ ಸಾಕ್ಷಿಕೇ, ಸಕಲನಿಗಮಗುಹ್ಯಾಯ, (ಸಕಲವೇದಾನ್ವಾರಗಾಯ), ಸಕಲವರಪ್ರದಾಯ, ಸಕಲದುರಿತಾತೀಭಂಜನಾಯ, ಸಕಲಜಗದಭಯಂಕರಾಯ, ಶಶಾಂಕಶೇಖಿರಾಯ, ಶಾಶ್ವತನಿಷಾಧಾಸಾಯ ॥ ”

ಈ ಭಾಗದಲ್ಲಿ ಸದಾಶಿವನ ಸಗುಣಿಗ್ರಣರೂಪಗಳಿರದನ್ನೂ ವರ್ಣಿಸಿದೆ ಆತನು ಪ್ರಣವಸ್ವರೂಪನು, ಎಂದರೆ ಯಾವ ಮಂತ್ರವನ್ನು ಆಧಾರಸೂಧಾನಪ್ರವೇಶವಾಗಿ ಜಪಿಸುವ ಉತ್ತಮಾದಿಕಾರಿಗಳಿಗೆ ಪ್ರಪಂಚವು ನಾಶವಾಗಿ ನಿಷ್ಪತ್ತಿಪಡಿಸಿರುವಾದ ಅಭಿನವರೂಪವುಂಟಾಗುವದೋ ಅಂಥ ಒಂಕಾರದಿಂದ ವಾಚ್ಯನಾಗಿರುವವನು, ಆದಕ್ಕೆ ಲಕ್ಷ್ಯಾರ್ಥವಾಗಿರುವವನು, ಮತ್ತು ಆದರ ಸ್ವರೂಪದಿಂದಲೇ ಜಗತ್ತನ್ನು ಉದ್ಧಾರಮಾಡುವಾತನು. ಚಿದಾಕಾಶಸ್ವರೂಪನು, ಎಂದರೆ ಭೂತಾಕಾಶಚಿತ್ತಾಕಾಶಗಳಿಂತಲೂ ವ್ಯಾಪಕವಾಗಿರುವ ಚಿದ್ವಾಪದಿಂದ ಪ್ರಕಾಶಿಸುವಾತನು. ಆಕಾಶದಿಕ್ಷಾರೂಪನು, ಎಂದರೆ ಸಕಲಪದಾರ್ಥಗಳಿಗೂ ಅವಕಾಶವನ್ನು ಕೊಟ್ಟ ತನ್ಮೋಳಿಗೇ ಒಳಗೊಳ್ಳುವ ಭೂತಾಕಾಶರೂಪದಿಂದಲೂ ಪೂರ್ವಪ್ರಶ್ನಿಮಾದಿವ್ಯವಹಾರಗಳನ್ನು ಸಾಗಿಸುವ ದಿಕ್ಷಾಗಳ ಸ್ವರೂಪದಿಂದಲೂ ಇರುವವನು. ಗೃಹನಕ್ಷತ್ರಮಾಲಿನೇ”

| ಎಂಬುದರಿಂದ “ಸಕಲಲೋಕೈಕಹತ್ಯೇ” - ಎಂಬವರೆಗಿನ ವಿಶೇಷಣಗಳ ಅಥವು ಸಷ್ಟವೇ ಆಗಿರುತ್ತದೆ.

“ಸಕಲಲೋಕೈಕಗುರು” ಎಂದರೆ ಲೋಕದಲ್ಲಿರುವ ಗುರುಗಳಿಗಲ್ಲ ಅನೊಬ್ಬನೇ ಗುರುವೇನಿಸಿರುವಾತನು ; ವೇದಗಳಿಗೂ ಉಪವೇದಗಳಿಗೂ ಶಾಸ್ತ್ರಗಳಿಗೂ ಮಂತ್ರತಂತ್ರಗಳಿಗೂ ಮೂಲವಾಗಿರುವ ಮುಖ್ಯಗುರುವು ಎಂದಧನ. “ಸಕಲಲೋಕೈಕಸಾಕ್ಷಿ” ಎಂದರೆ ಸಮಸ್ತವನ್ನೂ ತನ್ನ ಚಿತ್ತಸ್ವರೂಪದಿಂದ ಬೆಳಗುತ್ತಾ ಸಕಲಜೀವರಲ್ಲಿಯೂ ಸಾಕ್ಷಿಯ ರೂಪದಿಂದ ಕಾಣಿಸಿಕೊಳ್ಳುವಾತನು ಎಂದಧನ. “ಸಕಲವೇದಾಂತಪಾರಗನು” ಎಂದರೆ ಉಪನಿಷತ್ತುಗಳಲ್ಲಿ ಹೇಳಿರುವ ಅಥವು ತಾನೇ ಆಗಿರುವದರಿಂದ ಅವುಗಳ ಚೊನೆಯನ್ನು ತನ್ನ ಸಾಕ್ಷ್ಯನುಭವರೂಪದಿಂದಲೇ ಬಲ್ಲವನು.

“ಸಕಲದುರಿತಾತ್ಮಿಭಂಜನನು”, ಎಂದರೆ ಬಗೆಬಗೆಯ ಪಾಪಗಳ ಸಂಕಬವನ್ನು ನಾಶಗೊಳಿಸುವವನು ; ಏಕೆಂದರೆ ಎಂಥ ಪಾಪಿಯೇ ಆಗಿದ್ದರೂ ಪರಮೇಶ್ವರನ ಭಕ್ತಿಮಾರ್ಗದಲ್ಲಿ ಕಾಲ್ಯಾಂಧಿನಿಂದ ಪವಿತ್ರನಾಗುತ್ತಾನೆ. “ಸಕಲಜಗದಭಯಂಕರನು” ಎಂದರೆ ಎಲ್ಲಾರಿಗೂ ಅಭಯವನ್ನುಂಟು ಮಾಡುವವನು. “ಶಶಾಂಕಶೀಲಿರು”ನೆಂದರೆ ಚಂದ್ರಮೌಳಿಯ. “ಶಶ್ವತ್ ನಿಷಾಧಾಸ್”ನು, ಎಂದರೆ ಮತ್ತೊಂದು ಆಶ್ರಯವನ್ನು ಬಯಸದೆ ತನ್ನಲ್ಲಿ ತಾನು ನೆಲೆನಿಂತಿರುವವನು.

ಃ. “ನೀರೂಪಾಯ, ನಿರಾಭಾಸಾಯ, ನಿರಾಮಯಾಯ,
 (ನಿರ್ಲೋಭಾಯ), ನಿರ್ಮಾದಾಯ, ನಿಶ್ಚಿನಾತಾಯ, ನಿರಹಂಕಾರಾಯ,
 ನಿರಂಕುಶಾಯ, ನಿಷ್ಪಲಂಕಾಯ, ನಿಗ್ರಂಥಾಯ, ನಿರುಪಮಾಯ,
 ನಿಷ್ಪಮಾಯ, ನಿರುಪಪ್ಲವಾಯ, ನಿರವದ್ಯಾಯ, ನಿರನ್ತರಾಯ,
 ನಿಷ್ಪರಣಾಯ, ನಿರಾತಂಕಾಯ, ನಿಷ್ಪಂಚಾಯ, ನಿರ್ದ್ವಂದ್ವಾಯ,
 ನಿಸ್ಪಂಗಾಯ, ನಿರ್ಮಲಾಯ, (ನಿರಾಧಾರಾಯ), ನೀರಾಗಾಯ,
 ನಿಷ್ಮಾರ್ಥಾಯ, ನಿಗ್ರಮಾಯ, ನಿಷ್ಪಾಯ, ನಿಭರ್ಯಾಯ,

ಶಿವಕೆವಚ

ನಿರ್ವಿಕಲ್ಯಾಯ, ನಿಭೇದಾಯ, ನಿಷ್ಕರ್ಯಾಯ, ನಿಸ್ತುಲಾಯ,
ನಿಸ್ಪಂತಯಾಯ, (ನಿರಂಜನಾಯ), ನಿತ್ಯರೂಪವಿಭವಾಯ,
ನಿರುಪಮವಿಭವಾಯ, ನಿತ್ಯಶುದ್ಧಬ್ರಹ್ಮವರಿಪೂರ್ಣಸಚ್ಚಿದಾನಂದಾದ್ವ-
ಯಾಯ, ಪರಮಶಾಸ್ತ್ರರೂಪಾಯ, ತೇಜೋರೂಪಾಯ,
(ತೇಜೋಮಯಾಯ) ॥”

ಈ ಗದಲ್ಲಿ ಪರಮಶಿವನು ಸಾಮಾನ್ಯజೀವರಂತೆ ದೇಹೇಂದ್ರಿಯ
ಆರ್ಥಿಕನೇಡೆಯದಿಗಳಿಂದಾಗುವ ಯಾವದೊಂದು ಕಲಂಕವೂ ಇಲ್ಲದವನೆಂದು
ವರ್ಣಿಸಿದೆ. ಇಲ್ಲಿರುವ ಕೆಲವು ವಿಶೇಷಣಗಳಿಗೆ ಮಾತ್ರ ಅರ್ಥವನ್ನು ತಿಳಿಸುತ್ತೇವೆ;
ಮಿಕ್ಕಪ್ಪಾಗಳ ಅರ್ಥವು ಸ್ವಷ್ಟವಾಗಿರುತ್ತದೆ.

“ನಿರಾಭಾಸನು” ಎಂದರೆ ತನ್ನಂತೆ ಇರುವ ಪ್ರತಿಬಿಂಬವಿಲ್ಲದವನು,
ಅದ್ವಿತೀಯನು ಎಂದರ್ಥ. “ನಿರಾಮಯನು” ಎಂದರೆ ಯಾವ ರೋಗವೂ
ಇಲ್ಲದಷ್ಟು. “ನಿರಂಕುಶನು” ಎಂದರೆ ಯಾರೂಬ್ಜರ ಅಡಚಣೆಯೂ
ಇಲ್ಲದವನು. “ನಿರುಪಪ್ಲವನು” ಎಂದರೆ ಯಾವದೊಂದು ಶೋಂದರೆಯೂ
ಇಲ್ಲಾಗೆ ಇಲ್ಲದವನು. “ನಿರವದ್ವನು” ಎಂದರೆ ಯಾವ ದೋಷವೂ
ಇಲ್ಲದವನು. “ನಿರನ್ತರನು” ಎಂದರೆ ಪರಿಷ್ಕೀದಕೂನ್ನಾನು. ‘ನಿಸ್ತುಲನು’
ಎಂದರೆ ತನಗೆ ಸಮಾನರು ಯಾರೂ ಇಲ್ಲದವನು.

ಈ. “ಜಯ ಜಯ ಮಹಾರುದ್ರ, ಮಹಾರೌದ್ರ, ಭದ್ರಾವ -
ತಾರ ದುಃಖಿದಾವದಾರಣ, ಮಹಾಭೀರವ, ಕಾಲಭೀರವ,
ಕಲ್ಬಾನ್ತಭೀರವ, ಕಪಾಲಮಾಲಾಧರ, ಶಿಟ್ಕಾಂಗವಿಡ್ಕಾಚಮ್
ಪಾಶಾಂಕುಶದೆಮರುಶೂಲಚಾಪಚಾಣಗಢಕ್ತಿಭಿಣ್ಣಪಾಲ ತೋಮರ
ಮುಸಲ ಮುದ್ಗರಪ್ಪಾಸಪಟ್ಟಿಶಪರಶುಪರಿಫಾಭುಶುಣ್ಣೇಶತಿಣ್ಣೇಚಕ್ಕಾ,
ದ್ವಾಯುಧಭೀಷಣಕರ, ಸಹಸ್ರಮುಖ, ದಂಷ್ಟ್ವಕರಾಲ(ವದನ),
ವಿಕಟಾಟಪ್ಪಹಾಸ ವಿಸ್ಥಾರಿತಬ್ರಹ್ಮಾಂಡಮಣ್ಣಲ, ನಾಗೇಂದ್ರಕುಣ್ಣಲ,
ನಾಗೇಂದ್ರಹಾರ, (ನಾಗೇಂದ್ರವಲಯ), ನಾಗೇಂದ್ರಚಮ್ರಧರ,

ಸಹಸ್ರಾಕ್ಷರ ಮಂತ್ರ

ಮೃತ್ಯುಂಜಯ, ತ್ರ್ಯಂಬಕ, ಶ್ರಿವರಣತ್ವಕ, (ಎಶ್ವರೂಪ), ವಿರಾಮಾಕ್ಷ, ವಿಶ್ವೇಶ್ವರ, ವೈಷಣಭಾಕನ, ವಿಷಭೂಷಣ, ವಿಶ್ವತೋಮುಖ, ಸರ್ವ(ತೋಮುಖ ಮಾಂ) ರಕ್ಷರಕ್ಷ, ಜ್ಞಲಜ್ಞಲ, ಮಹಾ ಮೃತ್ಯುಭಯಮಪಮೃತ್ಯಭಯಂ ನಾಶಯ ನಾಶಯ, ರೋಗ ಭಯಮುತ್ಸಾದಯೋತ್ಸಾದಯ, ವಿಷಸರ್ವಭಯಂ ಶಮಯ ಶಮಯ, ಚೋರಾನ್ ಮಾರಯ ಮಾರಯ, ಮಮ ಶತ್ರುನು- ಕ್ಷಾಟಯೋಚ್ಛಾಟಯ, ಶ್ರಿಶಿಲೇನ ವಿದಾರಯ ವಿದಾರಯ, ಪುಂಜಾರೋಜಿನಿಧಿ ಬಿಂದೀನ ಬಿಂದಿ ಬಿಂದಿ ವಿಷ್ಣುಂಗೇನ ವಿಪೋಧಯ ವಿಪೋಧಯ, ಮುಸಲೀನ ನಿಷ್ಠೇಷಯ ನಿಷ್ಠೇಷಯ, ಬಾಣಿಃ ಸನ್ನಾದಯ ಸನ್ನಾದಯ, ರಕ್ಷಾಂಸಿ ಭೀಷಯ ಭೀಷಯ, (ಅಶೀವ) ಭಾತಾನಿ ವಿದ್ವಾವಯ ವಿದ್ವಾವಯ, ಕೂಪ್ಯಾಂಡಭಾತ ವೇತಾಲಮಾರೀಗಣಬ್ರಹ್ಮರಾಕ್ಷಸಗಣಾನ್ ಸಂತ್ರಾಸಯ, ಸಂತ್ರಾಸಯ, ಮಮಾಭಯಂ ಕುರು ಕುರು, ವಿತ್ರಸ್ತಂ ಮಾಮಾಶ್ವಸಯಾಶ್ವಸಯ, ನರಕ(ಮಹಾ)ಭಯಾನ್ಯಾಮುದ್ಧರೋಧರ, ಸಂಜೀವಯ ಸಂಜೀವಯ, ಕೃತ್ಪದ್ಭೂತಂ ಮಾಮಾಪ್ಯಾಯಯಾಪ್ಯಾಯಯ ದುಃಖಾತುರಂ ಮಾಮಾನನ್ಯಯಾನನ್ಯಯ, ಶಿವಕವಚೀನ ಮಾಮಾಬ್ರಾದಯಾ- ಬ್ರಾದಯ, ಮೃತ್ಯುಂಜಯ, ತ್ರ್ಯಂಬಕ, ಸದಾಶಿವ, ನಮಸ್ತೇ ನಮಸ್ತೇ॥'

ఈ ಭಾಗದಲ್ಲಿ ಸದಾಶಿವನ ಸಕಲಭಯಭಯಂಕರಮೂರ್ತಿಯ ತನ್ನ ಎದುರಿಗೇ ಇದ್ದಂತೆ ಭಾವಿಸಿ ತನ್ನ ಎಲ್ಲಾ ಅಂಜಕೆಗಳನ್ನೂ ಹೋಗಲಾಡಿಸ ಬೇಕೆಂದು ಕೇಳಿಕೊಂಡಿರುತ್ತದೆ.

ಇಲ್ಲಿ ಮಾಡಿರುವ ಪ್ರಾರ್ಥನೆಯಲ್ಲಿ ಕಳ್ಳರು, ಶತ್ರುಗಳು, ರಾಕ್ಷಸರು, ಭೂತವೇತಾಲಾದಿಗಳು - ಇವೇ ಮುಂತಾದವರ್ಗಳ್ಲೂ ದಂಡಿಸಿ ತನಗೆ ಚಿತ್ತ ಸಮಾಧಾನವನ್ನು ಕೊಡಬೇಕೆಂದೂ ನರಕದ ಭೀತಿಯನ್ನು ತಪ್ಪಿಸಬೇಕೆಂದೂ ಇಹಲೋಕದ ಹಸಿವು, ಬಾಯಾರಿಕೆ, ಯಣ, ರೋಗ, ದಾರಿದ್ರ್ಯ - ಮುಂತಾದವು

ಗಳಿಂದಾಗುವ ದುಃಖಪರಂಪರೆಯನ್ನು ತಪ್ಪಿಸಬೇಕೆಂದೂ ಬೇಡಿಕೊಂಡಿದೆಯಜ್ಞ? ಈ ವಿಷಯದಲ್ಲಿ ತಿಳಿದುಕೊಳ್ಳಬೇಕಾದ ಒಂದು ವಿಶೇಷ ರಹಸ್ಯವಿದೆ. ಅದೇನೇಂದರೆ ನಮಗೆ ಶತ್ರುಗಳಿಂದ ಅವರನ್ನು ಕೊಲ್ಲಬೇಕೆಂದಾಗಲಿ ದಂಡಿಸಬೇಕೆಂದಾಗಲಿ ಪರಮೇಶ್ವರನನ್ನು ಪ್ರಾರ್ಥಿಸಿದರೆ, ಆ ಶತ್ರುಗಳಿಗೂ ನಾವು ಶತ್ರುಗಳಾಗಿರುವದರಿಂದ ಅವರೂ ಹಾಗೆಂದೇ ಶಿವನನ್ನು ಪ್ರಾರ್ಥಿಸಬಹುದಲ್ಲವೇ? ಆಗ ಈಶ್ವರನು ಯಾರ ಪ್ರಾರ್ಥನೆಯನ್ನು ಕೇಳಬೇಕು? - ಎಂಬುದೋಂದು ಸಂಶಯವು ಕೆಲವರನ್ನು ಬಾಧಿಸುವದುಂಟು. ಆದರೆ ಇಲ್ಲಿ ನಿಜವೇನೇಂದರೆ, ಮನುಷ್ಯನ ಚಿತ್ತವು ಹಲವು ಅಂತಸ್ತಿಗಳಲ್ಲಿರುತ್ತದೆ. ಅದು ಅತ್ಯಂತ ಕೇಳಾದ ಅಂತಸ್ತಿನಲ್ಲಿರುವಾಗ ಮನುಷ್ಯನು ತನ್ನನ್ನು ತಾನೇ ಕಾಪಾಡಿಕೊಳ್ಳಬಲ್ಲನೇಂದು ಹೆಮ್ಮೆಪಡುತ್ತಾ ಅಸುರಸಂಪತ್ತಿನಿಂದ ಮೇರೆಯುತ್ತಿರುತ್ತದೆ; ಸ್ವಲ್ಪ ಮೇಲಿನ ಅಂತಸ್ತಿಗೆ ಅವನು ಹೋದರೆ ಪರಮೇಶ್ವರನೊಬ್ಬನು ಇದಾನೆಂಬುದು ಹೇಗೋ ಆವಸಿಗೆ ಹೋಳಿಯುವದು. ಅಂಥ ಅವಸ್ಥೆಯಲ್ಲಿ ಮನುಷ್ಯನು “ದೇವ, ನನ್ನ ಸಕಲ ಇಷ್ಟಾರ್ಥಗಳನ್ನೂ ಈಡೇರಿಸು; ನನಗೆ ಎಲ್ಲ ಲೀಯೂ ಜಯವಾಗಲಿ; ನನ್ನ ಶತ್ರುಗಳಿಲ್ಲ ನಾಶವಾಗಲಿ!” ಎಂದು ಪ್ರಾರ್ಥಿಸಿಕೊಳ್ಳತ್ತಾನೆ. ಸಾಧಕನ ಚಿತ್ತವು ಅರಕ್ಕಿಂತಲೂ ಮೇಲಿನ ಅಂತಸ್ತನ್ನು ಮುಟ್ಟಿದರೆ ಪರಮೇಶ್ವರನು ಸಕಲರಿಗೂ ಕಲ್ಯಾಣವನ್ನುಂಟುಮಾಡುವವನೇ ಹೋರತು ಅವನು ಯಾರೋಬ್ಬರ ಪಕ್ಷವನ್ನೂ ವಹಿಸುವವನಲ್ಲವೇಂದು ನಿಶ್ಚಿತವಾಗಿ ತಿಳಿಯುತ್ತದೆ. ಆಗ ಮನುಷ್ಯನಿಗೆ ಉಂಟಾಗಿರುವ ಅಂಜಕೆಗಳಿಲ್ಲವೂ ಪರಮೇಶ್ವರನ ಸಾಮಾಷ್ಟಿಕವನ್ನು ಬಿಟ್ಟು ಹೋರಮುಖವಾಗಿರುವದರಿಂದಲೇ ಆಗಿರುವವೆಂಬ ತಿಳಿಪಳಿಕೆಯೂ ಉಂಟಾಗುತ್ತದೆ. ಆದರೂ ವ್ಯವಹಾರದಲ್ಲಿ ತೋರುವ ಬಗೆಬಗೆಯ ಅಂಜಕೆಗಳನ್ನು ಮಾರಿ ಆ ಪರಮೇಶ್ವರನ ಸಾಮಾಷ್ಟಿಕವನ್ನು ಪಡೆದುಕೊಳ್ಳಬದ್ಕೆ ನಮ್ಮ ಬರಿಯ ಪ್ರಯತ್ನವೇ ಸಾಲದೆಂಬ ಅರಿವು ಮನದಲ್ಲಿ ಮಿಂಚಿದಂತೆಲ್ಲ “ದೇವ, ನಿನ್ನ ಪಾದತಲವನ್ನೇ ಯಾವಾಗಲೂ ಸ್ವೇಚ್ಛಾವಂತ ಮನಸ್ಸಿಗೆ ಬಲವನ್ನು ಕೊಡು, ಸ್ವರಣೆಗೆ ಅಡ್ಡಿಯಾಗಿರುವ ಹೋರಗಿನ ವಿಷ್ಣುಪರಂಪರೆಗಳನ್ನೆಲ್ಲ ಗೆಲ್ಲುವಂತೆ ಮನೋಭಲವನ್ನೂ ಅನುಗ್ರಹಿಸು” ಎಂದು ಸಾಧಕನು ಬೇಡಿಕೊಳ್ಳತ್ತಾನೆ. ಈ

ಅಂತಸ್ಸಿನಲ್ಲಿ ಹಸಿವು ಬಾಯಾರಿಕೆಗಳೆಂದರೆ ವಿಷಯಗಳಲ್ಲಿರುವ ತೈಪ್ಪೆಯೇ, ರೋಗವೆಂದರೆ ವಿಷಯದ ಚೆಂತನೆಯನ್ನು ಬಿಡದಂತೆ ಮಾಡಿರುವ ವಾಸನೆಯೇ; ದಾರಿದ್ರ್ಯವೆಂದರೆ ಪರಶಿವನ ಭಕ್ತಿಯು ಪೂರ್ಣವಾಗದೆ ಇರುವದೇ; ಖಣವೆಂದರೆ ವ್ಯಾರಭಬಲದಿಂದ ನಾವು ಅನುಭವಿಸಿಯೇ ತೀರಬೇಕಾಗಿರುವ ಪ್ರಾಪಂಚಿಕದುಃಖವೇ, ಶತ್ರುಗಳೆಂದರೆ ಕಾಮಕೌರಧಾದಿಗಳೇ - ಎಂದು ಅರ್ಥಮಾಡಿಕೊಳ್ಳಬೇಕು. ಈ ಬಗೆಯ ಅಂಜಿಕೆಗಳನ್ನೆಲ್ಲ ತೊಲಗಿಸೆಂದು ಬೇಡುವದು ಸಾತ್ತ್ವಿಕರೆಲ್ಲರಿಗೂ ಯುಕ್ತವಾಗಿಯೇ ಇರುತ್ತದೆ.

ಈಗ ಮತ್ತೊಂದು ವಿಷಯವನ್ನು ಮನಸ್ಸಿಗೆ ತಂದುಕೊಳ್ಳುವದು ಅವಶ್ಯವಾಗಿದೆ. ಪರಮೇಶ್ವರನು ಯಾವಾಗಲೂ ನಮ್ಮೆಲ್ಲರ ಹೃದಯದಲ್ಲಿಯೂ ಇದ್ದಕೊಂಡೇ ಇರುತ್ತಾನೆ. ನಮಗೆ ಯಾವದೊಂದೂ ಕಷ್ಟವಿಲ್ಲದಂತೆ ನೋಡಿಕೊಳ್ಳುವದೇ, ನಮಗೆ ಬೇಕಾದ ಸುಖಿಸಂಪತ್ತಿಗಳನ್ನೆಲ್ಲ ಒದಗಿಸುತ್ತಿರುವದೇ ಆತನ ಸ್ವಭಾವವು. ಇಷ್ಟೇ ಅಲ್ಲ. ಆತನ ಉತ್ತಮದೃಷ್ಟಿಯಿಂದ ನೋಡಿದರೆ ನಾವೆಲ್ಲರೂ ಆತನ ಅಂಶಗಳೇ, ಆತನಿಗೂ ನಮಗೂ ಒಂದಿಷ್ಟೂ ಭೇದವಿಲ್ಲ. ಆದ್ದರಿಂದ ಆತನಿಗೆ ಹೀಗೆ ಒಂದಿಷ್ಟೂ ಅಂಜಿಕೆಯು ಏತರಿಂದಲೂ ಹೀಗೂ ಇಲ್ಲವೋ, ಆತನ ಅಂಶಭಾತರಾದ ನಮಗೂ ಹಾಗೆಯೇ. ಆ ದೃಷ್ಟಿಯಿಂದ ಒಂದಿಷ್ಟು ಕಷ್ಟವಾಗಲಿ, ಅಂಜಿಕೆಯಾಗಲಿ ಇಲ್ಲವೇ ಇಲ್ಲ. ಆ ದೃಷ್ಟಿಯನ್ನು ತಂದುಕೊಳ್ಳುವದಕ್ಕಾಗಿಯೇ ಆ ಪರಮಶಿವನ ಸ್ವರಣೆಯನ್ನು ಮಾಡಿ ಆತನ ಸ್ವರೂಪದ ಕವಚವನ್ನು ನಾವು ಧರಿಸುವದು. ಅಮೇಲೆ ನಮಗೆ ಆತನ ಅದ್ವಿತೀಕ್ತಿಯ ಬೆಂಬಲವಿರುವದರಿಂದ ನಾವು ಏತಕ್ಕೂ ಅಂಜಬೇಕಾದ ಕಾರಣವಿರುವದೇ ಇಲ್ಲ.

ಈಗ ಖದನೆಯ ಭಾಗದಲ್ಲಿ ಉಪಯೋಗಿಸಿರುವ ಕೆಲವು ವಿಶೇಷಣಗಳ ಅರ್ಥವನ್ನು ಸಂಗ್ರಹವಾಗಿ ಬರೆದು ಸಹಸ್ರಕ್ಷರಮಂತ್ರ ವಿಚಾರವನ್ನು ಇಲ್ಲಿಗೆ ಉಪಸಂಹಾರಮಾಡುತ್ತೇವೆ.

ಜಯ ಜಯ ರುದ್ರ ! ಇಲ್ಲಿ ಹೇಳಿರುವ ‘ಜಯ ಜಯ’ ಶಬ್ದವನ್ನು ಉಚ್ಚರಿಸುವಾಗ ಪರಮೀಶ್ವರನು ತನ್ನ ಎದುರಿಗೆ ಇದ್ದಂತೆ ಭಾವಿಸಿಕೊಂಡು ತನ್ನ ಸಕಲದುಃಹಿವವನ್ನು ನಿವೃತ್ತಿಮಾಡುವದಕ್ಕೆಂದು ಸೆನ್ನಿಹಿತನಾದ ಆ ಶಿವನ ಜಯಕಾರವವನ್ನು ಉಚ್ಚರಿಸುತ್ತಿದೆನೆಂದು ಸಾಧಕನು ಭಾವಿಸಿಕೊಳ್ಳಬೇಕು. ಪರಮಾತ್ಮನ ಸನ್ನಿಧಿಯ ಭಾವನೆಯಿಂದ ಸಕಲವಿಧವಾದ ದುಃಹಿಗಳೂ ನಿವೃತ್ತಿಯಾಗುತ್ತವೆ. ಇಲ್ಲಿರುವ ‘ರುದ್ರ ಎಂಬ ಶಬ್ದಕ್ಕೆ ದುಃಹಿವನು, ಹೋಗಲಾಡಿಸುವ ಪ್ರಶ್ನಮೂರ್ತಿ ಯಾದ ಶಿವನು - ಎಂದು ಅರ್ಥ, ರುದ್ರರೂಪಯಾದ ಶಿವನಿಗೆ ಘೋರರೂಪವೆಂದೂ ಶಾಂತರೂಪವೆಂದೂ ಎರಡು ವಿಧವಾದ ರೂಪಗಳಿರುವವು; ಶಾಂತವು ಸಾಯಂಧವೆಂದೂ ನಿರಾಯಂಧವೆಂದೂ ಎರಡು ವಿಧವು. ಇಲ್ಲಿ ಶಾಂತಸಾಯಂಧರೂಪವನ್ನು ಭಕ್ತನು ಸೃಷಿಸಿಕೊಳ್ಳಬೇಕು. ಇದರಿಂದ ನಿಭೀತಿಯೂ ಶಾಂತಿಯೂ ಉಂಟಾಗುತ್ತವೆ.

ಮಹಾರೌದ್ರ : ಇದು ಶಿವನ ಭಯಂಕರರೂಪವನ್ನು ತಿಳಿಸುತ್ತದೆ. ರಾಜಸಂಣತಾಮಸಗುಣಗಳ ಉಪಾಧಿಯಿಂದ ಈ ರೂಪವನ್ನು ಆತನು ಧರಿಸುತ್ತಾನೆಂದು ಪುರಾಣಗಳಲ್ಲಿ ವರ್ಣನೆಯಿದೆಯಾದರೂ ನಮಗೆ ತೊಂದರೆಯನ್ನುಂಟುಮಾಡುವ ಅಶುಭವಾಸನೆಗಳನ್ನೂ ಅವುಗಳ ಫಲವಾಗಿರುವ ದುಃಹಿತರಸನಿವೇಶಗಳನ್ನೂ ಪ್ರಲಯಗೊಳಿಸುವ ಕರುಣಾಮಯಮೂರ್ತಿಯನ್ನು ಇಲ್ಲಿ ಮನಸ್ಸಿಗೆ ತಂದುಕೊಳ್ಳಬೇಕು. ಶಿಘನ ಮಹಾರೌದ್ರಮೂರ್ತಿಯನ್ನು ಕಂಡರೆ ಭಕ್ತರಿಗೆ ಸಂತೋಷವೇ ಆಗುಫದು ; ಏಕೆಂದರೆ “ಶಿವಃ ಶಿವಾನಾಮಶಿವೋರಶಿವಾನಾಷ್ಟೋ” ಎಂಬಂತೆ ಆತನು ಸಾತ್ತವಿರಿಗೆ ಶಿವನೂ ಆಗಿ ಕಾಣಿಸಿಕೊಳ್ಳುತ್ತಾನೆ.

ಭದ್ರಾವತಾರ : ದಕ್ಷಾಧ್ಯರವನ್ನು ನಾಶಮಾಡುವದಕ್ಕಾಗಿ ವೀರಭದ್ರನ ರೂಪವನ್ನು ಸೃಷ್ಟಿಸಿದಾತನು. ಧ್ಯಾವವನ್ನು ಆಗಿಂದಾಗಲೇ ಕಳೆದು ಸರಿಯಾದ ಮಾರ್ಗದಲ್ಲಿ ಬಿಡುವವನು - ಎಂಬುದನ್ನು ಈ ವಿಶೇಷಣವು ಸೂಚಿಸುವದು. ತನ್ನ ಪ್ರಯೋಗದ ಸತೀದೇವಿಗೆ ಆದ ಅಪಮಾನವನ್ನು ಒಂದಿಷ್ಟೂ ಸಹಿಸದೆ ಆಕೆಯ ಕಷ್ಟಕ್ಕೆ ಪ್ರತೀಕಾರವನ್ನು ಮಾಡುವದಕ್ಕೆ ವೀರಭದ್ರನನ್ನು ಸೃಷ್ಟಿಸಿದಂತೆ ತನ್ನ ಭಕ್ತರಿಗೆ

ಆಗುವ ಸರ್ಕಲ ಅನಿಷ್ಟಗಳನ್ನು ಆಗಿಂದಾಗಲೇ ಪರಿಹರಿಸುವಾತನು ಎಂಬುದನ್ನೂ ಇದು ಸೂಚಿಸುವದು.

ಕಾಲಭೈರವ, ಕಲ್ಯಾಂತಭೈರವ : ಇವರಡೂ ಪ್ರಲಯಕಾಲದಲ್ಲಿ ಈಶ್ವರನು ಧರಿಸಿರುವ ರೂಪಭೇದಗಳನ್ನು ತಿಳಿಸುವ ವಿಶೇಷಣಗಳು. ಎಂಥ ಕಷ್ಟಕಾಲವು ಬಂದರೂ ಆಗಲೂ ಲೀಲಾಮಾತ್ರದಿಂದಲೇ ಅವುಗಳನ್ನು ಸಹಿಸಿ ಹೊಳ್ಳುವ ಶಕ್ತಿಯನ್ನು ಅನುಗ್ರಹಿಸಬಲ್ಲಾತನು - ಎಂಬುದನ್ನು ಇವು ಸೂಚಿಸುವವು.

ಕೂಲಮಾಲುಧರ : ಅನೇಕ ಕಲ್ಲಗಳಲ್ಲಿ ಬ್ರಹ್ಮನ ಶಿರಸ್ಸನ್ನು ಚಿಗುಟಿಹಾಕಿ ಆ ಕವಾಲಗಳ ಮಾಲೆಯನ್ನೇ ಧರಿಸಿದಾತನೆಂಬ ಪುರಾಣಗಳ ಕಥೆಯನ್ನು ತಿಳಿಸುವ ವಿಶೇಷಣವಿದು. ಇದರಿಂದ ಬ್ರಹ್ಮನಿಗಿಂತಲೂ ಬಲವುಳ್ಳತನೆಂದೂ ಅನೇಕ ಬ್ರಹ್ಮರಕಲ್ಲಗಳು ಮುಗಿದಮೇಲೂ ಇರುವವ ನೆಂದೂ ಆದ್ದರಿಂದ ಈ ಸೃಷ್ಟಿಯಲ್ಲಿ ಭಕ್ತರಿಗೋದಗುವ ಕಷ್ಟಗಳನ್ನು ಪರಿಹರಿಸುವದು ಆತನಿಗೆ ಲೀಲಾಮಾತ್ರವೆಂದೂ ಸೂಚಿತವಾಗುತ್ತದೆ.

ಖಟ್ಟಾಂಗ.....ಚಕ್ರಾಢ್ಯಾಯುಧಭಿಷಣಕರ : ಇಲ್ಲಿ ಹೇಳಿರುವ ವಿವಿಧವಾದ ಆಯುಧಗಳನ್ನು ಪರಮೇಶ್ವರನು ಬೇರೆಬೇರೆ ಸಂದರ್ಭಗಳಲ್ಲಿ ಲೋಕಕಲ್ಲಾಣಕ್ಕಾಗಿಯೂ ತನ್ನ ಮಹಿಮೆಯನ್ನು ಜೀವರಿಗೆ ಪ್ರಕಟಿಸುವದಕ್ಕಾಗಿಯೂ ಧರಿಸಿದನೆಂದು ಪುರಾಣಪ್ರಸಿದ್ಧಿಯಿದೆ. ಉದಾಹರಣೆಗೆ ಖಟ್ಟಾಂಗವೆಂಬುದು ಮಂಚದ ಕಾಲು ; ಇಛ್ವಿಜ್ಞಾನಕ್ರಿಯಾಶಕ್ತಿಗಳಿಂದ ಸತ್ಯಗುಣವನ್ನು ಪ್ರವರ್ತಿಸುವಂತೆ ಮಾಡುವವನೆಂಬುದನ್ನು ಇದು ಸೂಚಿಸುತ್ತದೆಯೆಂದು ಶಿವಾಗಮವಚನವಿರುತ್ತದೆ. ಪರಖವೆಂಬ ಗಂಡು ಹೊಡಲಿಯ ಈತನು ಸತ್ಯನಿಷ್ಟನೆಂದು ಸೂಚಿಸುತ್ತದೆಯೆಂದೂ ಶೂಲಪುತ್ರಿಗಳನ್ನು ಸ್ವಾಧೀನದಲ್ಲಿಟ್ಟುಕೊಂಡಿರುವನೆಂಬುದನ್ನು ಸೂಚಿಸುವದೆಂದೂ ಶಿವಾಗಮವಚನವಿರುತ್ತದೆ. ಇದರಂತೆಯೇ ಮಿಕ್ಕ ಆಯುಧಗಳಿಗೂ ಪುರಾಣದಿಗಳಲ್ಲಿ ಹೇಳಿರುವ ಪ್ರಯೋಜನವನ್ನು ಉಹಿಸಿಕೊಳ್ಳಬೇಕು.

ಶಿವಕವಚ

ಸಹಸ್ರಮುಖ : ಸಾಪೆರಾರು ರೂಪದಿಂದ ಪ್ರಂಪಚಪನೆ ಮಾತ್ರಮಿಸಿರುವ ಸೇವೆಯಲ್ಲಿ ಆತನು ಎಲ್ಲಾ ಕಡೆಗೂ ಮುಖಿವನ್ನು ತಿರುಗಿಸಿಕೊಂಡು ಕಣೆಸಿಕೊಳ್ಳುತ್ತಿರುವ ಸೇವೆಯಲ್ಲಿ ಶ್ರುತಿವಚನವಿದೆ. ಈ ವಿಶೇಷಣದ ಅನುಸಂಧಾನ ದಿಂದ ಎಲ್ಲೆಲ್ಲಿಯೂ ಶಿವಭಾವನೆಯನ್ನು ಮಾಡುವದಕ್ಕೂ ತಾನು ಧ್ಯಾನ ಮಾಡುವಲ್ಲೇ ಶಿವನು ಸನ್ನಿಹಿತನಾಗಿರುವನೆಂಬುದನ್ನು ನೆನಪಿಗೆ ತಂದುಕೊಳ್ಳುವ ದಕ್ಷಾ ಸಹಾಯವಾಗುತ್ತದೆ. ತನಗೆ ಸಾಪೆರಾರು ಕಷ್ಟಗಳು ಒಂದೇ ಕಾಲದಲ್ಲಿ ಒದಗಿದರೂ ಆಪ್ಯಾಗಳೆನ್ನೆಲ್ಲವನ್ನೂ ಧ್ಯಾಸಮಾಡಬಲ್ಲ ಸಹಸ್ರಮುಖಿನಾದ ಶಿವನು ತನ್ನ ಬೆಂಬಲಕ್ಕಿರುವ ಸೇಬೆ ಧೈಯರೂ ಎದೆಯಲ್ಲಿ ಮೂಡುತ್ತದೆ.

ದಂಷ್ಟಾಕರಾಲವದನ್, ಏಕಟಾಟ್‌ಹಾಸ್‌ವಿಸ್ಥಾರಿತ್‌ಬ್ರಹ್ಮಾಣಿ
ಮಂಡಲ : ಇವು ಪ್ರಾಲಯಕಾಲದಲ್ಲಿ ಹೋರೆದಾಡೆಯಿಂದೊಡಗೂಡಿದ ಭಯಂಕರರೂಪವನ್ನು ತಾಳಿ ಗಟ್ಟಿಯಾಗಿ ನಕ್ಕೆ ಧ್ವನಿಯಿಂದಲೇ ಬ್ರಹ್ಮಾಂಡ ಕಟ್ಟಾಹವನ್ನು ಸೀರ್ಹುವ ಪರಮೇಶ್ವರನ ವೀರ್ಯವನ್ನು ನೆನಪಿಗೆ ತರುವವು. ಅಂಥ ಮಹಾದೇವನು ಆತನನ್ನು ನಂಬಿರುವ ನಮ್ಮ ಭೀತಿಗಳನ್ನು ಹೋಗಲಾಡಿಸಲಾರನೇ? ಇನ್ನು ಸಾಮೇಕೆ ಅಂಜಬೇಕು ? - ಎಂಬ ಧೈಯಕ್ಕೆ ಈ ವಿಶೇಷಣಗಳು ಪ್ರಷ್ಟಿಯನ್ನು ಹೊಡುವವು.

ನಾಗೇಂದ್ರಕರ, **ನಾಗೇಂದ್ರಚರ್ಮಧರ :** ಕಾಶಿಯಲ್ಲಿ ಶಿವಭಕ್ತರನ್ನು ಕೊಲ್ಲಿವದಕ್ಕೆಯಲ್ಲಿ ಬಂದ ಗಜಾಸುರನನ್ನು ಸಂಹರಿಸಿ ಆತನ ಚರ್ಮವನ್ನು ಈಶ್ವರನು ಧರಿಸಿಕೊಂಡನೆಂದು ಪುರಾಣದಲ್ಲಿ ಕಥೆಯಿದೆ. ಅಹಂಕಾರವೆಂಬ ಮದದಾನೆಯು ನಮ್ಮನ್ನೆಲ್ಲರನ್ನೂ ಕೊಲ್ಲುತ್ತಿರುವದು; ಅದನ್ನು ಶಿವಭಕ್ತಿಯಿಂದ ಸಂಹರಿಸಿಕೊಂಡರೆ ಸಾತ್ತ್ವಿಕಾಹಂಕಾರವೆಂಬ ಅದರ ಚರ್ಮವೇ ನಮ್ಮ ಹೃದಯದಲ್ಲಿರುವ ಶಿವನಿಗೆ ಭೂಷಣವಾಗುವದು - ಎಂಬುದನ್ನು ಈ ವಿಶೇಷಣಗಳು ಸೂಚಿಸುವವು.

ಮೃತ್ಯುಂಜಯ ಅಮೃತಸ್ವರೂಪನಾದ್ವರಿಂದ ಶಿವನಿಗೆ ಮೃತ್ಯುವಿನ ಭಯವಿಲ್ಲ ಮೃತ್ಯುವೇ ಆತನ ಭೀತಿಯಿಂದ ವತ್ತಿಸುತ್ತಾ, ಕರ್ಮವಶರಾಗಿ

ಆಯುಸ್ಸನ್ನ ಕಳೆದುಕೊಂಡವರನ್ನ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಆದ್ದರಿಂದ ಶಿವಭಕ್ತನಾದವನಿಗೆ ಮೃತ್ಯುವಿನ ಭಯವು ಕೂಡ ಇಲ್ಲ- ಎಂಬುದನ್ನು ಪುರಾಣೋಕ್ತವಾದ ಮಾರ್ಗಂಡೇಯಾದಿಗಳ ಚರಿತ್ರೆಯ ದೃಷ್ಟಿಂತಹಾಡನೆ ಈ ವಿಶೇಷಣವು ಸೂಚಿಸುತ್ತದೆ.

ತ್ರ್ಯಂಬಕ : ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿಗಳೇ ಪರಮೇಶ್ವರನಿಗೆ ಮೂರು ಕಣ್ಣಗಳಿಂದು ಆಗಮಗಳಲ್ಲಿ ಹೇಳಿರುತ್ತದೆ. ನಮ್ಮಲ್ಲಿರುವ ಈ ಶಕ್ತಿಗಳು ಆ ಪರಮೇಶ್ವರನ ಶಕ್ತಿತ್ವಯಾದ ಅಂಶಗಳಿಂಬುದನ್ನು ಅನುಸಂಧಾನಮಾಡುವದಕ್ಕೆ ಈ ವಿಶೇಷಣವು ಉಪಯೋಗವಾಗುತ್ತದೆ.

ಶ್ರೀಪುರಾಂತಕ : ಅಸುರರ ಶ್ರೀಪುರವನ್ನ ನಾಶಮಾಡಿದವನು ಅಸುರರಂತೆ ಹೊರಗಣ್ಣನ ತಿಳಿವಿನಿಂದ ಇರುವವರು ತಾವೂ ಕಷ್ಟಪಟ್ಟ ಇತರರನ್ನೂ ಸಂಕಟಗೊಳಿಸುವ ಸಂಸಾರದಲ್ಲಿ ತೊಳಳಿಲುವರೆಂದೂ ಯಾರು ಪರಮೇಶ್ವರನ್ನೇ ಭಕ್ತಿಯಿಂದ ಶರಣಹೋಗುವರೋ ಅವರಿಗೆ ಆತನು ಅವಸ್ಥಾತ್ರಯಾತೀತವಾದ ತುರೀಯಾತ್ಮರೂಪದ ಜ್ಞಾನವನ್ನು ಅನುಗ್ರಹಿಸಿ ಕಾಪಾಡುವನೆಂದೂ ಇಲ್ಲಿ ಸೂಚಿತವಾಗಿದೆ.

ವಿಶ್ವರೂಪ : ಎಲ್ಲವೂ ಪರಮೇಶ್ವರನ ರೂಪವೇ ಎಂಬ ಆರ್ಥಿಕವಲ್ಲ ವಿಶೇಷಣವಿದು.

ವಿರೂಪಾಕ್ಷ : ಲೋಕವಿರುದ್ಧವಾದ ಕಣ್ಣಗಳುಳ್ಳವನು. ಪರಮೇಶ್ವರನ ಆಕಾರವು ಮನುಷ್ಯರ ದೇಹಾದಿಗಳಿಂತೆ ಭೌತಿಕವಾದದಲ್ಲ ; ಆತನ ಇಂದ್ರಿಯಗಳೂ ಭೌತಿಕವಲ್ಲ. ಆತನ ಶರೀರವು ಶುದ್ಧ ಜ್ಯೋತಿಂಬುಯವಾದುದು : ಆತನ ಕಣ್ಣಗಳು ದ್ವೈತವನ್ನು ನೋಡುವ ನಮ್ಮಗಳ ಕಣ್ಣನಂತಲ್ಲ ; ಜ್ಞಾನವೇ ಆತನ ಚಕ್ಷಿಸು.

ವಿಶ್ವೇಶ್ವರ : ಎಲ್ಲಕ್ಕೂ ಆತನೇ ಒಡೆಯನು.

ವೃಷಭವಾಹನ : ವೃಷಭವು ಧರ್ಮದ ಚಿಹ್ನವು. ಧರ್ಮವೇ ಪರಮೇಶ್ವರನ ವಾಹನವು.

ಶಿವಕೆವಚ

ವಿಷವಿಭೂಷಣ : ಸಮುದ್ರಮಥನಕಾಲದಲ್ಲಿ ಹೆಟ್ಟಿದ ಹಾಲಾ ಹಲಪನ್ನು ಕುಡಿದು ಲೋಕೋದ್ಭಾರವನ್ನು ಮಾಡಿದ ಕರುಣಾನಿಧಿಯೆಂದರ್ಥ. ನಮ್ಮ ಸಮಸ್ತ ಅವರಾಧಗಳನ್ನು ಮನ್ನಿಸಿ ಬಂದಿಷ್ಟು ಭಕ್ತಿಯುಂಟಾದರೂ ಅದರಿಂದಲೇ ಪ್ರಸನ್ನನಾಗುವನೆಂದು ಇದರಿಂದ ಸೂಚಿತಮಾಗುತ್ತದೆ.

ವಿಶ್ವತೋಮುಖ : ಹಿಂದೆ ಬಂದಿರುವ “ಸಹಸ್ರಮುಖ”ವೆಂಬ ವಿಶೇಷಣದಲ್ಲಿ ಸಾವಿರಾರು ಬೇರೆಬೇರೆ ಮುಖವ್ಯಾಳ್ಯ ವಿರಾಡೂಪನೆಂಬ ಅರ್ಥವೂ ಸೇರಿದೆ. ತಾನು ಇದ್ದಂತೆಯೇ ಇದ್ದು ಎಲ್ಲಾ ಕಡೆಗೂ ದೃಷ್ಟಿಯನ್ನು ಪ್ರಸಾರಿಸಬಲ್ಲನೆಂಬುದು ಈ ವಿಶೇಷಣದಲ್ಲಿ ಮುಖ್ಯವಾಗಿ ತೋರುತ್ತದೆ.

ಮಾಂ ರಕ್ಷ ರಕ ಇಲ್ಲಿಂದ ಮುಂದಕ್ಕಿರುವ ಭಾಗವು ವ್ಯಾಧಿನೆಯ ರೂಪದಲ್ಲಿದ್ದರೂ ಇಲ್ಲಿ ಕೇಳಿಕೊಂಡಿರುವ ಅಭಿಷ್ಪವನ್ನೆಲ್ಲ ಪರಮೇಶ್ವರನು ನಮಗೆ ಅನುಗ್ರಹಿಸಿರುವನೆಂದೇ ಭಾವಿಸಿಕೊಳ್ಳಬೇಕು. ಶಿವನು ಸಕಲಭಯ ಭಯಂಕರರೂಪನಾಗಿರುವದರಿಂದ ಆತನ ಕವಚವನ್ನು ಧರಿಸಿರುವ ನಮಗೆ ಇನ್ನು ಮೇಲೆ ಯಾವದರ ಅಂಜಕೆಯೂ ಎಲ್ಲಾಷ್ಟೂ ಇರುವದಿಲ್ಲ ಎಂಬ ಭಾವನೆಯು ಈ ಭಾಗವನ್ನು ಉಚ್ಚಾರಣೆ ಮಾಡುವಾಗಲೇ ಮನಸ್ಸಿನಲ್ಲಿ ಮೂಡಿರಬೇಕು. ಆಗಲೇ ಮೃತ್ಯುಂಜಯನೂ ತ್ರ್ಯಂಬಕನೂ ಆದ ಸದಾಶಿವನ ಅನುಗ್ರಹವು ನಮಗೆ ಆಗುವದು.

೧೧. ಘಲಶ್ರುತಿ

ಇದರಲ್ಲಿ ಎರಡು ಭಾಗಗಳಿವೆ; ವೃಷಭಯೋಗೀಶ್ವರನು ರಾಜಪುತ್ರನಿಗೆ ಶಿವಕೆವಚವನ್ನು ಉಪದೇಶಿಸಿದ ಬಳಿಕ ಹೇಳಿದ ಘಲವಾಕ್ಷಗಳಿರುವ ಭಾಗವ್ಯಾಂದು : ಈ ಕಥೆಯನ್ನು ಶೌನಕಾದಿಗಳಿಗ ಹೇಳಿದ ಸೂತರು ಹೇಳಿರುವ ಘಲಭಾಗವ್ಯಾಂದು - ಇವರದನ್ನೂ ಉದ್ದೇಶಪೂರ್ವಕವಾಗಿಯೇ ಇಲ್ಲಿ ಸೇರಿಸಿರುತ್ತದೆ. ಉಪದೇಶವನ್ನು ಮಾಡುವವರು ಈ ಕವಚದ ಮಹಿಮೆಯನ್ನು ತಿಳಿಸಿಯೇ ಉಪದೇಶಿಸಬೇಕೆಂಬ ಆಚಾರಕ್ರಮವನ್ನು ತಿಳಿಸಿಕೊಡುವದಕ್ಕೆ ಮೊದಲನೆಯ ಭಾಗವು ಬಂದಿದೆ. ಇದು ಸುಮ್ಮನೆ ರಾಜಪುತ್ರನನ್ನು ಉಬ್ಬಿಸುವದಕ್ಕೆ ಹೇಳಿದ್ದಲ್ಲಿ ನಿಜವಾಗಿಯೂ ಇಂಥ

ಫಲಶ್ರುತಿ

ಫಲವು ಅವನಿಗೆ ಆಗಿಯೇ ಆಯಿತು ; ಮುಂದೆ ಯಾರು ಬೇಕಾದರೂ ಶ್ರದ್ಧೆಯಿಂದ ಈ ಕವಚವನ್ನು ಧರಿಸಿ ಇದರ ಫಲವನ್ನು ಅನುಭವಿಸಬಹುದು - ಎಂಬುದನ್ನು ದೃಢಪಡಿಸುವದಕ್ಕೆ ಎರಡನೆಯ ಭಾಗವು ಬಂದಿದೆ. ಆದ್ದರಿಂದ ನಾಧಕನಾದವನು ಶ್ರದ್ಧೆಯಿಂದಲೇ ಶಿವಕವಚವನ್ನು ಪರಿಸರೇಕು. ಪರಣಕಾಲದಲ್ಲಿಯೇ ತನ್ನ ಇಷ್ಟಾರ್ಥವೇಲ್ಲವೂ ನೇರವೇರಿ ತಾನು ಶಿವಸಾನಿಧ್ಯದ ಫಲವನ್ನು ಹೊಂದಿದಂತೆಯೇ ಭಾವಿಸಬೇಕು. ಹಾಗಾದರೆ ಮಾತ್ರ ಇದರ ಪೂರ್ಣ ಪ್ರಯೋಜನವನ್ನು ಮನಗಾಣಬಹುದು.

ಮುಷಭ್ರ ಉಪಾಚ -

ಇತ್ಯೇತತ್ತ್ವವಚಂ ಶೈವಂ ವರದಂ ವ್ಯಾಹೃತಂ ಮಯಾ ।
ಸರ್ವಾಧಾರ್ವಶಮನಂ ರಹಸ್ಯಂ ಸರ್ವದೇಹಿನಾಮ್ ॥ ೨೮ ॥

೨೮. ಮುಷಭಯೋಗೀಶ್ವರನು ಹೇಳಿದ್ದೇನೆಂದರೆ : ಇಗೋ ಈ ಇಷ್ಟಾರ್ಥವನ್ನು ಸಲ್ಲಿಸುವ ಶಿವಕವಚವನ್ನು ನಿನಗೆ ಹೇಳಿರುತ್ತೇನೆ ; ಇದು ಯಾವ ಜೀವರಿಗಾದರೂ ಸರ್ವವಿಧವಾದ ತೊಂದರೆಗಳನ್ನೂ ನಾಶಮಾಡುವ ರಹಸ್ಯವು.

ಯಃ ಸದಾ ಧಾರಯೇನೈತ್ಯಃ ಶೈವಂ ಕವಚಮತ್ತಮಾ ।
ನ ತಸ್ಯ ಜಾಯತೇ ಕ್ಷಾಪಿ ಭಯಂ ಶಮೋರನುಗ್ರಹಾತ್ ॥ ೨೯ ॥

೨೯. ಈ ಉತ್ತಮವಾದ ಶಿವಕವಚವನ್ನು ಯಾವ ಮತ್ತೆನು ಯಾವಾಗಲೂ ಧರಿಸಿರುವನೋ ಅವನಿಗೆ ಶಂಭುವಿನ ಅನುಗ್ರಹದಿಂದ ಎಲ್ಲಿಯೂ ಅಂಜಿಕಯುಂಟಾಗುವದಿಲ.

ಕ್ಷಿಣಾಯಃ ಪೂರ್ವಪೃಶ್ನಾರ್ಥ ಮಹಾರೋಗಹತೋಽಪಿ ಏ ।
ಸದ್ಯಃ ಸುಖಮಾಪ್ನೋತಿ ದೀಪಾರ್ಥಮಾಯುಶ್ಚ ಏನ್ದತಿ ॥ ೩೦ ॥

೩೦. ಆಯುಸು ಕಳೆದುಹೋದವನಾಗಿರಲಿ, ಮೃತ್ಯುಕಾಲವು ಬಂದವ ನಾಗಿರಲಿ, ಕಟ್ಟರೋಗದಿಂದ ನರಳುತ್ತಿರುವವನಾಗಿರಲಿ- ಇದರಿಂದ ಕೂಡಲೆ ಸುಖವನ್ನು ಹೊಂದುತ್ತಾನೆ. ದೀಪಾರ್ಥಮಾಯಸ್ನಮ್ಮಾ ಪಡೆದುಕೊಳ್ಳುತ್ತಾನೆ.

ಸರ್ವದಾರಿದ್ರ್ಯತಮನಂ ಸೌಮಜ್ಞಲ್ಯವಿವರ್ಥನಮ್ |
ಯೋ ಧತ್ತೇ ಕವಚಂ ಶೈವಂ ಸ ದೇವೈರಪಿ ಪೂಜ್ಯತೇ || ೩೧ ||

ಇಂ. ಎಲ್ಲಾ ಬಗೆಯ ಒಡತನವನ್ನೂ ನಾಶಗೊಳಿಸುವದಾಗಿಯೂ ಸುಕ್ಷೇಮವನ್ನೂ ಹೆಚ್ಚಿಸುವದಾಗಿಯೂ ಇರುವ ಶಿವಕವಚವನ್ನೂ ಯಾವನು ಧರಿಸಿರುವನೋ ಅವನು ದೇವತೆಗಳಿಂದಲೂ ಪೂಜ್ಯನಾಗುವನು.

ಮಹಾಪಾತಕಸಂಘಾತ್ಯಮೂರ್ಚ್ಚತೇ ಜೋಪಪಾತಕ್ಯಃ |
ದೇಹಾನ್ತೇ ಮುಕ್ತಮಾಪ್ಲೋತಿ ಶಿವವರ್ಮಾನುಭಾವತಃ || ೩೨ ||

ಇಂ. ಶಿವಕವಚದ ಮಹಿಮೆಯಿಂದ ಮಹಾಪಾತಕಗಳ ರಾಶಿಗಳಿಂದಲೂ ಉಪಪಾತಕಗಳಿಂದಲೂ ಬಿಡುಗಡೆಯನ್ನು ಹೊಂದಿ ದೇಹಾಂತದಲ್ಲಿ ಶಿವನನ್ನು ಸೇರಿಕೊಳ್ಳುತ್ತಾನೆ.

ಶ್ವಮಣಿ ಶ್ರದ್ಧಯಾ ವಸ್ತ್ವ ಶೈವಂ ಕವಚಮುತ್ತಮಮ್ |
ಧಾರಯಸ್ಸು ಮಯ್ಯಾ ದತ್ತಂ ಸದ್ಯಃ ಶ್ರೀಯೋ ಹೃಷಾಪ್ಸಂಖ್ಯಃ || ೩೩ ||

ಇಂ. ಮಗುವೆ, ನೀನೂ ಹೊಡ ನಾನು ನಿನಗೆ ಕೊಟ್ಟಿರುವ ಉತ್ತಮವಾದ ಶಿವಕವಚವನ್ನು ಶ್ರದ್ಧೆಯಿಂದ ಧರಿಸಿಕೂ, ಬೇಗನೆ ಶ್ರೀಯಸ್ಸನ್ನು ಹೊಂದುವೆ.

ಶಿವಕವಚವೆಂಬುದು ಜೀವರಿಗೆ ಒಂದು ಅರ್ಮೋಫಾವಾದ ಅಕ್ಷಯವಾದ ರಕ್ಷಣೆಯು. ಎಲ್ಲೆಲ್ಲಿಯೂ ಶಿವನ ಮಂಗಲಸ್ವರೂಪವನ್ನೇ ನೋಡುತ್ತಾ ಆತನ ಆಶ್ರಯದಲ್ಲಿಯೇ ಇದ್ದುಕೊಂಡು ಆತನೇ ನಮಗೆ ಸರ್ವಶ್ರೀಯಸ್ಸಿಗೂ ಮೂಲವು, ಆತನೇ ಸರ್ವಬಂಧಧಿಮೋಜಕನು, ಸರ್ವಭಯಪರಿಹಾರಕನು, ಸರ್ವಶಕ್ತಿಪ್ರದಾಯಕನು, ಸರ್ವೋತ್ಸಾಹದಾತ್ಮಕ, ಸರ್ವಕರ್ಮಫಲದಾತ್ಮಕ, ಬಂಧುವು, ಮಾತಾಪಿತೃಸ್ವರೂಪನು, ಸಮಿನು, ಶರಣನು, ಆತ್ಮನು - ಎಂಬ ದೃಢವಾದ ಶ್ರದ್ಧೆಯಿಂದ ವ್ಯವಹರಿಸುವವನೇ ಶಿವಕವಚವನ್ನು ನಿಜವಾಗಿ ಧರಿಸಿದಾತನು. ಈ ಕವಚವನ್ನು ಧರಿಸಿ ಬಾಳುವೆನೆಂದು ಯಾವನು ಎಂದು ನಿಶ್ಚಯಿಸುವನೋ ಅವನಿಗೆ ಅಂದಿನಿಂದ ಹಂಡೆ ನಾಾಂಗಿನ ಪಾತಕಗಳ ಫಲವು

ಅಂಟದಂತೆ ಶಿವನೇ ನೋಡಿಕೊಳ್ಳುವನು, ಆ ಪಾತಕಗಳ ಫಲವಾಗಿ ಉಂಟಾಗಬೇಕಾಗಿದ್ದ ರೋಗ, ದಾರಿದ್ರ್ಯ, ಅಪಮೃತ್ಯ - ಮುಂತಾದವುಗಳನ್ನೆಲ್ಲ ಹಕ್ಕಿರಕ್ಕೆ ಬರದಂತೆ ಶಿವನು ಹೊಡೆದಟ್ಟುವನು, ಯಾವ ವಿಧವಾದ ಅಂಜಿಕೆಗೂ ಕಾರಣವಿಲ್ಲವೆಂಬ ಉತ್ತಮಜ್ಞಾನವನ್ನೂ ಅನುಗ್ರಹಿಸುವನು. ಈ ಫಲಕ್ಕೆಲ್ಲ ಶ್ರದ್ಧೆಯೇ ಮೂಲವು. ಸರ್ವಜ್ಞನೂ ಸರ್ವಶಕನೂ ಸರ್ವಖ್ಯಾಪಕನೂ ದಯಾಮಯನೂ ಸರ್ವರ ಆತ್ಮನೂ ಆಗಿರುವ ಶಿವನು ಖಷಭಯೋಗೀಶ್ವರ, ಭದ್ರಾಯ - ಮುಂತಾದವರಿಗೆ ಪ್ರಸನ್ನನಾದಂತೆ ಈಗಲೂ ಪ್ರಸನ್ನನಾಗಿಯೇ ತೀರುವನೆಂಬ ಗಟ್ಟಿಯಾದ ನಂಬಿಕೆಯಿಂದ ಆತನ ಸೇವೆ, ಸ್ಮಾತ್ರ, ಧ್ಯಾನಗಳಲ್ಲಿ ಮಗ್ನಾಸುವದೊಂದೇ ಇಲ್ಲಿ ಅವಶ್ಯವಾಗಿರುತ್ತದೆ.

ಸೂತ್ರ ಉಷಾಚ-

ಇತ್ಯಕ್ತಾಂ ಖಷಭಯೋ ಯೋಗೀ ತಸ್ಯೈ ಷಾಧಿಂ ವಸೂನವೇ ।
ದದೌ ಶಂಖಿ ಮಹಾರಾವಂ ಖಿಡ್ಗಂ ಚಾರಿನಿಷೂದನಮ್ ॥ ೩೪ ॥

೩೫. ಸೂತರು ಹೇಳಿದ್ದಃ : ಖಷಭಯೋಗಿಯು ಹೀಗೆಂದು ಸುಧಿದು ಆ ರಾಜಕುಮಾರನಿಗೆ ಮಹಾಧ್ವನಿಯಕ್ತವಾದ ಶಂಖಿವನ್ನೂ ಶತ್ರುಗಳನ್ನು ಕೊಲ್ಲುವ ಕ್ತಿಯನ್ನೂ ಕೊಟ್ಟನು.

ಪುನಶ್ಚ ಭಸ್ಯ ಸಮೂಂತ್ರ್ಯ ತದಂಗಂ ಪರಿತೋಽಸ್ಪೃಶತ್ ।
ಗಜಾನಾಂ ಷಟ್ಪಹಸ್ರಸ್ಯ ದ್ವಿಗುಣಸ್ಯ ಬಲಂ ದದೌ ॥ ೩೫ ॥

೩೬. ಮತ್ತೊಮ್ಮೆ ಭಸ್ಯವನ್ನು ಮಂತ್ರಿಸಿ ಆತನ ಮೈಗೆಲ್ಲ ಸವರಿದನು. ಆರುಸಾವಿರ ಅನೆಗಳ ಬಲಕ್ಕೆ ಇವ್ಯಾಡಿಯಾದ ಬಲವನ್ನು ಕೊಟ್ಟನು.

ಭಸ್ಯಪ್ರಭಾವಾತ್ ಸಂಪೂರ್ಣಬಲ್ಯಶಾಯಾಧೃತಿಸ್ಯತಿಃ ।
ಸ ರಾಜಪುತ್ರಃ ಶುಶುಭೇ ಶರದಕ್ ಇವ ಶ್ರಿಯಾ ॥ ೩೬ ॥

೩೭. ಭಸ್ಯದ ಪ್ರಭಾವದಿಂದ ಬಲ, ಬಳ್ಳಯ, ಧೃತಿ, ಸೈತ್ಯ - ಇವುಗಳನ್ನು ಪಡೆದುಕೊಂಡ ಆ ರಾಜಪುತ್ರನು ಶರತ್ವಾಲದ ಸೂರ್ಯನು ಕಾಂತಿಯಿಂದ ಹೊಳೆಯಂತೆ ಹೊಳೆಯಿತ್ತಿದ್ದನು.

ತಮಾಹ ಪ್ರಾಂಜಲಿಂ ಭೂಯಃ ಸ ಯೋಗೀ ನೈಪನಂದನಮ್ |
ಏಷ ವಿಡ್ಯೋ ಮಯಾ ದತ್ತಃ ತಪೋಮಂತ್ರಾನುಭಾವಿತಃ || ೩೬ ||

ಇ. ಕೃಷ್ಣಗಿಡು ನೀತುಕೊಂಡಿದ್ದ ಆ ದೊರೆಮಗನನ್ನು ನೇರಿಡಿ ಆ
ಯೋಗಿಯು ಮತ್ತು ಜಂತಿಂದನು : “ಇಗ್ನಾ, ಈ ವಿಡ್ಯವನ್ನು ತಪಸ್ಸಿ, ಮಂತ್ರ -
ಇವುಗಳ ಮಹಿಮೆಯನ್ನು ಸೇರಿಸಿ ನಿನಗೆ ಹೊಣ್ಣಿರುತ್ತೇನಷ್ಟೆ;

ಶಿತಧಾರಮಿಮಂ ವಿಡ್ಗಂ ಯಸ್ಯೈ ದರ್ಶಯಸೇ ಸ್ವಂತಮ್ |
ಸ ಸದ್ಯೋ ಮ್ರಯತೇ ಶತ್ರುಃ ಸಾಕ್ಷಾನ್ಯತ್ಯರಷಿ ಸ್ವಯಂಮ್ || ೩೭ ||

ಇ. “ಈ ಹರಿತವಾದ ಅಲುಗಿನ ಕತ್ತಿಯನ್ನು ನೀನು ಯಾರ ಕಡೆಗೆ
ಸರಿಸೂಗಿ ತೋರಿಸುವೆಯೋ, ಆತನು ಸಾಕ್ಷಾನ್ಯತ್ಯವೇ ಆಗಿರಲಿ, ಕೂಡಲೇ
ಸತ್ತಹ್ಯಾಗುತ್ತಾನೆ.

ಅಸ್ಯ ಶಂಖಸ್ಯ ನಿಹ್ರಾದಂ ಯೇ ಶೃಂಖಲ್ವಿ ತಪಾಹಿತಾಃ |
ತೇ ಮೂರ್ಖಿತಾಃ ಪತಿಷ್ಠನ್ತಿ ನ್ಯಾಸ್ತಶಸ್ತ್ರಾ ವಿಚೀತನಾಃ || ೩೮ ||

ಇ. “ಈ ಶಂಖಿದ ನಾದವನ್ನು ನಿನ್ನ ಶತ್ರುಗಳಲ್ಲಿ ಯಾರು ಯಾರು
ಕೇಳುವರೋ ಅವರು ಶಸ್ತ್ರಗಳ್ಲು ಬಿಸುಟ್ಟು ಎಚ್ಚರತಪ್ಪಿ ಮೂರ್ಖಿತರಾಗಿ
ಬೇಳಿವರು.

ವಿಡ್ಗಶಂಖಾವಿಮೌ ದಿವ್ಯೈ ಪರಸ್ಯೈನ್ಯವಿನಾಶನೌ |
ಶಕ್ಷಾಣಾಂ ಶೌಯ್ಯಾತೇಜೋಽವಧಫನೌ || ೩೯ ||

ಇ. “ಈ ದಿವ್ಯವಾದ ವಿಡ್ಗಶಂಖಿಗಳಿರಡೂ ಶತ್ರುಸೇನೆಯನ್ನು
ಸಾತಮಾಡುವವು ; ನಿನ್ನ ಕಡೆಯ ಸೈನ್ಯದವರಿಗೆಲ್ಲ ಶೌಯ್ಯ, ತೇಜಸ್ಸು -
ಇವುಗಳನ್ನು ಹೆಚ್ಚಿಸುವವು.

ಏತಯೋಽಷ್ಟ ಪ್ರಭಾವೇಣ ಶೃಂಬೇನ ಕವಚೇನ ಚ |
ದ್ವಿಷಟ್ಹಸ್ತನಾಗಾನಾಂ ಬಲೇನ ಮಹತಾಪಿ ಚ || ೪೦ ||

ಭಸ್ಯಧಾರಣಾಮಧ್ಯಾರ್ಚತ್ವಸ್ಯೇನ್ಯಂ ವಿಜೀಷ್ಯಾಂ ।

ಘೃಷ್ಟ ಸಿಂಹಾಸನಂ ಪತ್ರ್ಯಂ ಗೋಪ್ಯಾತ್ಸಿ ಪ್ರಥಿವೀಮಾಮಾ ॥ ೪೨ ॥

೪೧ - ೪೨. “ಈ ಎರಡರ ಮಹಿಮೆಯಿಂದಲೂ ಶಿವಕವಚ ದಿಂದಲೂ ಹನ್ನೆರಡುಸಾವಿರ ಆನೆಗಳ ಮಹಾಬಲದಿಂದಲೂ ಭಸ್ಯಧಾರಣ ಮಾಡಿದ್ದರಿಂದಲೂ ಶತ್ರುಸ್ಯೇನ್ಯವನ್ನು ನೀನು ಜಯಿಸುವೆ, ನನ್ನ ತಂದೆಯ ಸಿಂಹಾಸನವನ್ನು ಪಡೆದು ಈ ಪ್ರಾಣಿಯನ್ನು ಆಳುವೆ.”

ಮಹಭಯೋಗೀಶ್ವರನು ಶಿವಕವಚವನ್ನು ಪದೇಶಿಸಿದಮೇಲೂ ದೃಷ್ಟಿಪ್ರಾಯಾಯಗಳನ್ನೇನೂ ಮರೆಯಹೇಳಲಿಲ್ಲ. ಆಗಿನ ಕಾಲದಲ್ಲಿ ಯಾದ್ದಕ್ಕೆ ಉಪಯೋಗಿಸುತ್ತಿದ್ದ ವಿಡ್ಡಪೂರ್ವಂದನ್ನೂ ಶಂಖಪೂರ್ವಂದನ್ನೂ ಕೊಟ್ಟನೆಂಬುದು ಇದಕ್ಕಿನಿದರ್ಶನವಾಗಿರುತ್ತದೆ. ಅದರಂತೆ ಈಗಲೂ ನಾವು ಘೃವಹಾರದಲ್ಲಿ ನಮಗೆ ಬಂದೊದಗಬಹುದಾದ ಆಯಾ ಕಷ್ಟಗಳಿಗೆ ನಮಗೆ ಆಯಾ ಸಮಯಕ್ಕೆ ಹೋಚೆಬಹುದಾದ ಉಪಾಯಗಳನ್ನು ಅವಶ್ಯವಾಗಿ ಉಪಯೋಗಿಸಿಕೊಳ್ಳಬೇಕು. “ನಾನು ಶಿವನನ್ನು ನಂಬಿದವನಾದ್ದರಿಂದ ನನಗೆ ಲೌಕಿಕಸಾಧನಗಳೇನೂ ಬೇಕೇ ಇಲ್ಲ” ಎಂದು ಸೋಮಾರಿಯಾಗಿ ಕೂತುಕೊಳ್ಳಬಾರದು. ಆದರೆ ಇಲ್ಲಿ ನೆನಪಿಡಬೇಕಾದದ್ದು ಮತ್ತೊಂದು ವಿಷಯವಿದೆ; ನಾವು ಉಪಯೋಗಿಸುವ ಲೌಕಿಕೋಪಾಯಗಳೆಂಬಿವೂ ತಮಗೆ ತಾವೇ ಸಾಕಾಗಿರುವ ಸಾಧನಗಳೆಂದು ಮಾತ್ರ ನಾವು ಎಂದಿಗೂ ನಂಬಬಾರದು. ಲೌಕಿಕೋಪಾಯಗಳೆಂಬಿವೂ ನಿಜವಾಗಿ ಪರಮೇಶ್ವರನ ಅನುಗ್ರಹವೇ ಎಂಬುದನ್ನು ತಪ್ಪದೆ ನೆನಪಿನಲ್ಲಿಟ್ಟಿರಬೇಕು. ಯೋಗಿವಯ್ರಾನು ಭದ್ರಾಯುವಿಗೆ ವಿಡ್ಡವನ್ನೂ ಶಂಖವನ್ನೂ ಕೊಟ್ಟನಾದರೂ ಅಪುಗಳಲ್ಲಿ ತನ್ನ ತಪ್ಯೋಬಲವನ್ನೂ ಕೂಡಿಸಿಕೊಟ್ಟಿನು; ಇದಲ್ಲದೆ ಆಮೇಲೂ ತಾನು ಪರಮೇಶ್ವರನ ಸೃಂಗಾರಣೆಯಿಂದ ಅಭಿಮಂತಿಸಿದ ಭಸ್ಯವನ್ನು ಅವನ ಮೈಗಿಲ್ಲ ಸವರಿ ವಜ್ರಕವಚವನ್ನು ತೊಡಿಸಿದನು. ಅವನಿಗೆ ಹನ್ನೆರಡು ಸಾವಿರ ಆನೆಗಳ ಬಲವನ್ನು ತಪ್ಯೋಬಲದಿಂದ ಅನುಗ್ರಹಮಾಡಿಕೊಟ್ಟರೂ ಆಮೇಲೂ ಶಿವಕವಚದ ಮಹಿಮೆಯನ್ನು ಮರಿಯಲಾಗದೆಂದು ನೆನಪುಕೊಟ್ಟಿರುತ್ತಾನೆ. ಆದ್ದರಿಂದ

ಪ್ರಯತ್ನವನ್ನು ಮಾಡುವದು ನಮ್ಮ ಕಡೆಯದೆಂದೂ ಅದನ್ನು ಸಫಲಗೊಳಿಸುವದು ಕಾಶ್ಚರನ ಕಡೆಯ ಮಾತೇಂದೂ ನಾವು ಎಂದಿಗೂ ಮರೆಯದೆ ಇರಬೇಕು.

ಆಗ ನಾವೇನೂ ಭದ್ರಾಯುವಿನಂತೆ ಯಾವ ಶತ್ರುಗಳೂಡನೆಯೂ ಹೋದಾಡಬೇಕಾದದ್ವಿಲ್ಲ ; ನಾವು ಯಾವ ರಾಜ್ಯವನ್ನೂ ಕಳೆದುಕೊಂಡೂ ಇಡುವದಿ ಕದರೆ ಈ ಜೀವನಸಂಗ್ರಹದಲ್ಲಿ ಇಲ್ಲದಸಲ್ಲದ ಅಂಜಿಕೆಗಳೂ ವಿಷ್ಣುಪರಂಪರೆಗಳೂ ಎದುರಿಗೆ ಬಂದು ನಮಗೆ ತೊಂದರೆಯನ್ನುಂಟು ಮಾಡುತ್ತಿರು. ಆವುಗಳನ್ನು ಎದುರಿಸುವದಕ್ಕೆ ನಾವು ಅವಶ್ಯವಾಗಿ ಸ್ವಪ್ರಯತ್ನವನ್ನು ಮಾಡಬೇಕಾದರೂ ಪ್ರಯತ್ನದ ಮೂಲವಾದ, ಮತ್ತು ಅದನ್ನು ಸಫಲ ಗೊಳಿಸುವ, ಪರಮಶ್ರದ್ಧಾರ್ಥಕ್ಕೆ ಎಂದಿಗೂ ಮರೆಯಬಾರದು.

ಆಗ ನಾವು ಯಾವ ಕಾರ್ಯದಲ್ಲಿ ತೊಡಗಿದರೂ ಅದಕ್ಕೆ ಅಡ್ಡಿಯಾಗಿ ಬರುವ ಘಟನೆಗಳಿಗೆ ನಮ್ಮ ಪ್ರಯತ್ನವೇ ಖಿಡ್ಗವಾಗಿ ಪರಿಣಮಿಸುವದು ; ನಾವು ಆಡುವ ನಾತ್ಮಕ ಕವಚನವೇ ನಮ್ಮ ಎದುರಾಳಿಗಳಿಗೆ ಭೀಕರವಾದ ಶಂಖಧಾನವಾಗುವದು. ನಮಗೆ ಎದುರಾಗುವ ಎಲ್ಲಾ ಬಗೆಯ ವಿಷ್ಣುಪರಂಪರೆಗಳನ್ನೂ ದೃಷ್ಟಿ ದಿಂದ ತಾಳಕೊಂಡು ಅಥವಾ ಪರಿಹರಿಸಿಕೊಂಡು ಮುಂದುವರಿಯುವ ದೃಷ್ಟಿಯಾಗುವು ಒಲವ್ವು ಕೊಡಿಕೊಳ್ಳುವವು. ಭದ್ರಾಯುವು ಶತ್ರುಗಳು ಆಕರ್ಷಿಸಿಕೊಂಡಿದ್ದ ತನ್ನ ಹಕ್ಕಾದ ಪಿತಾ, ಜೀರ್ಣಸಿಂಹಾಸನವನು, ಹೇಗೆ ಪಡೆದು ಕೊಡಣೋ ಅದರಂತೆಯೇ ನಾವು ನಮ್ಮೆಲ್ಲರ ಪರಮಾರ್ಥನಾದ ಮಹಿಳೆಗಳನ್ನು ನಮಗಾಗಿ ಕಾದಿಟ್ಟಿರುವ ಶಾಂತಿಸುವಿಸ್ತಾನವನ್ನು ನಿರ್ವಿಷ್ಣವಾಗಿ ಪಡೆದುಕೊಳ್ಳುವವು. ಇವೆಲ್ಲಕ್ಕೂ ಶಿವಕವಚದ ಪತನ, ಶಿವನ ಸ್ತೋರಣಧ್ಯಾನಗಳು - ಇವೇ ಕಾರಣವಾಗುವವು.

ಇತಿ ಭದ್ರಾಯುಷಂ ಸಮ್ಮಗ್ನಿಶಾಸ್ಯ ಸಮಾತ್ಮಕಮ್ |
ತಾಭ್ಯಾಂ ಸಂಪೂರ್ಣಿತಃ ಸೋಽಭಿ ಯೋಗಿ ಸ್ವೀರಗತಿಯಾಯಿಃ ||

ಇಂ. ಇಂತೆಂದು ತಾಯಿಯೊಡಗೂಡಿದ ಭದ್ರಾಯುವಿಗೆ ಉಪದೇಶಿಸಿ ಅವರಿಬ್ಬರ ಪೂಜೆಯನ್ನು ಕೈಕೊಂಡು ಆ ಯೋಗಿಯ ತನ್ನ ಮನಬಂದಂತೆ ಹೊರಟುಹೋದನು.

ಉತ್ತರನ್ನಾಸ ದಿಗ್ನಮೋಕ್

ಯಾವರ್ದಿಯೋಗೀಶ್ವರನು ಯಾವದೊಂದು ನಿಮಿತ್ತಪೂ ಇಲ್ಲದಯೇ ಭದ್ರಾಯುವಿನ ಮೇಲೆ ಕೈಪೆದೋರಿದನು. ಆ ರಾಜಕುಮಾರನು ಅಲ್ಲಾಯುವಾಗಿ ಮರಣೋನ್ನು ವಿನಾಗಿರಲು ತನ್ನ ತಪೋಮಹಿಮೆಯಿಂದ ಅವನನ್ನು ಬದುಕಿಸಿ, ಅವನಿಗೆ ಧರ್ಮೋಪದೇಶವನ್ನು ಮಾಡಿ, ಶೋನಿಗೆ ಇಹಪರಗಳೇರಡರಲ್ಲಿಯೂ ಸತ್ತಲವನ್ನು ಕೊಡುವ ಶಿವಕವಚವನ್ನು ಅವನಿಗೆ ಉಪದೇಶಮಾಡಿದನು. ಅನ್ಯಾಯವಾಗಿ ಶತ್ರುರಾಜರು ಇವನಿಗೆ ತೋಂದರೆಯನ್ನು ಕೊಡುತ್ತಿದ್ದರೆಂಬುದು ತನಗೆ ಶರಣಾಗತನಾದ ಭದ್ರಾಯುವಿನ ತಾಯಿಯಿಂದ ತಿಳಿದಕೂಡಲೇ ಅವನ ಹೃದಯವು ಕರಗಿ ನೀರಾಯಿತು. ಆದರೆ ಘಲವೇ ಶಿವಕವಚೋಪದೇಶವು. ಆಮೇಲೆ ಆ ಯೋಗೀಶ್ವರನು ಅಲ್ಲಿ ನಿಲ್ಲಲ್ಲಿಲ್ಲ. ಅವರಿಭೂತಿಗೂ ತನ್ನ ಕೈಯಲ್ಲಾದ ಸಹಾಯವನ್ನು ಮಾಡಿದ ಮೇಲೆ ತನ್ನ ಕೆಲಸವು ಮುಗಿಯಿತೆಂದು ತನ್ನ ಎಂದಿನ ಶಿವಸ್ತರಣೆಯಲ್ಲಿಯೇ ನಿರತನಾಗಿ ಹೊರಟುಹೋದನು. ಹೀಗೆ ಖ್ಯಾತಿ, ಲಾಭ, ಗೌರವ - ಮುಂತಾದ ಯಾವದೊಂದು ಪ್ರತಿಫಲವನ್ನೂ ಬಯಸದೆ ಯಾವಿಷಭ ಯೋಗೀಶ್ವರನು ಅನುಗ್ರಹಿಸಿದ ಉತ್ತಮಸಾಧನವಾಗಿರುವ ಈ ಕವಚವನ್ನು ಜೀವನವನ್ನು ಸುಖಿದಿಂದ ಸಾಗಿಸಿ ಶೋನಿಯಲ್ಲಿ ಶಿವನಾಯುಜ್ಞವನ್ನೇ ಪಡೆಯಬೇಕೆನ್ನುವವರು ಅಥಾರ್ವನುಸಂಧಾನಪೂರ್ವಕವಾಗಿ ಪರಿಸಿ ಇದರಿಂದಾ ಗುವ ಪರಮಲಾಭವನ್ನು ಪಡೆದುಕೊಳ್ಳಬೇಕು - ಎಂಬುದು ಸೂತರ ವಚನದ ತತ್ವಯ್ಯವು.

೧೪. ಉತ್ತರನ್ನಾಸ, ದಿಗ್ನಮೋಕ್

ಹಿಂದೆ ಹೇಳಿರುವಂತೆ ಅಂಗನ್ಯಾಸವನ್ನೂ ದಿಗ್ಂಧವನ್ನೂ ಮಾಡಿರುವವರು ಮತ್ತೆ ನ್ಯಾಸವನ್ನು ಮಾಡಿ “ಓಂ ಭೂಭೂರಃಸ್ವರೋಮ್” ಎಂದು ದಿಗ್ನಮೋಕವನ್ನೂ ಮಾಡಬೇಕು. ಪರಮೇಶ್ವರನ ಸಾನ್ನಿಧ್ಯದಿಂದಲೇ ಈಗ ನಾನು ಹೊರಕ್ಕೆ ಬಂದಿರುವೆನೆಂಬ ವಾಸನಾನಂದವನ್ನು ಅನುಭವಿಸುವದಕ್ಕೆ ಇದು ಕಾರಣವಾಗುವದು. ಹಿಂದೆ ನ್ಯಾಸವನ್ನು ಮಾಡದೆ ಇದ್ದರೆ ಇಲ್ಲಿಯೂ

ಮಾಡಬೇಕಾಗಿರುವದಿಲ್ಲ ಕೈಯಲ್ಲಿ ಶುದ್ಧವಾದ ಭಸ್ತೆವನ್ನು ಹಿಡಿದು ಮೇಲೆ ಹೇಳಿದಂತೆ ಪರಿಸಿದ ಬಳಿಕ ಫಲಶ್ರುತಿಯನ್ನು ಹೇಳಿ ಮೈಗೆಲ್ಲ ಅದನ್ನು ಉದ್ಘಾಟನಮಾಡಿಕೊಂಡು -ಶ್ರಿಪೂಂಡ್ರವನ್ನು ಧಾರಣಮಾಡಬೇಕು. ಮೊದಲೇ ಶ್ರಿಪೂಂಡ್ರವನ್ನು ಧಾರಣಮಾಡಿರುವವರು ಹಾಗೆಯೇ ಶ್ರದ್ಧೆಯಿಂದ ಉದ್ಘಾಟನವನ್ನು ಮಾಡಿಕೊಳ್ಳಬೇಕು. ಇದು ಈಗ ನಾನು ಸಾಕ್ಷಾತ್ತಾಗಿಯೇ ಶಿವಕವಚವನ್ನು ಧರಿಸಿರುವೆನೆಂಬ ಭಾವನೆಯನ್ನು ತಂದುಕೊಳ್ಳುವದಕ್ಕೆ ಸಹಕಾರಿಯಾಗುತ್ತದೆ.

೧೦ ತತ್ತ್ವಾ, ಸಾಂಬಸದಾಶಿವಾರ್ಥಣಾಮಸ್ತು

॥ ನಮೋ ಭಗವತ್ತೈ ॥

ಇಂದ್ರಾಕ್ಷೇಸೋತ್ತರವರ್ಣ¹

ಅಸ್ಯैಶ್ರೀ ಇಂದ್ರಾಕ್ಷೇಸೋತ್ತರಮಹಾಮಂತ್ರಸ್ಯै ಶಚೀಪುರಂದರ ಶುಷ್ಣಿಃ,
ಅನುಷ್ಟುಪ್ರಂದಃ, ಇಂದ್ರಾಕ್ಷೇ ದುರ್ಗಾದೇವತಾ, ಲಕ್ಷ್ಮಿಽಭಿಽಜಂ,
ಭುವನೇಶ್ವರೀತಿ ಶಕ್ತಿಃ, ಭವಾನಿತಿ ಕೀಲಕಂ, ಮಮ ಇಂದ್ರಾಕ್ಷೇಪ್ರಸಾದ
ಸಿದ್ಧಾಂತೋಽಜಪೇ ವಿನಿಯೋಗಃ ॥

ಅಥ ನ್ಯಾಸः

ಇಂದ್ರಾಕ್ಷೇಽ ಅಂಗುಷ್ಠಾಭ್ಯಾಂ ನಮಃ | ಮಹಾಲಕ್ಷ್ಮಿಽ ತರ್జನಿಽಭ್ಯಾಂ
ನಮಃ | ಮಾಹೇಶ್ವರಿಽ ಮಧ್ಯಮಾಭ್ಯಾಂ ನಮಃ | ಅಂಬಜಾಕ್ಷೇಽ
ಅನಾಮಿಕಾಭ್ಯಾಂ ನಮಃ | ಕಾತ್ಯಾಯಿನಿಽ ಕನಿಷ್ಠಿಕಾಭ್ಯಾಂ ನಮಃ | ಕೌಮಾರಿಽ
ಕರತಲಕರವೃಷ್ಠಾಭ್ಯಾಂ ನಮಃ | ಇಂದ್ರಾಕ್ಷೇಽ ಹೃದಯಾಯ ನಮಃ |
ಮಹಾಲಕ್ಷ್ಮಿಽ ಶಿರಸೇ ಸ್ಥಾಹಾ | ಮಹೇಶ್ವರಿಽ ಶಿಖಾಯೈ ವಷಟ್ |

ಅಂಬುಜಾಕ್ಷೀಂ ಕವಚಾಯ ಹುಮ್ | ಕಾತ್ಯಾಯಿನೀಂ ನೇತ್ರತ್ರಯಾಯ
ವಾಷಪ್ತಾ | ಕೌಮಾರಿಂ ಅಸ್ತ್ರಾಯ ಘಟ್ ಭೂಭೂವಸ್ತುವರೋಮಿತಿ
ದಿಗ್ಂಧಃ ||

ಅಥ ಧ್ಯಾನಮ್

ನೇತ್ರಾಣಾಂ ದಶಭಿಶ್ಯತ್ಯೇಃ ಪರಿವೃತಾಮತ್ಯಗ್ರಚಮಾರ್ಂಬರಾಂ
ಹೇಮಾಭಾಂ ಮಹತೀಂ ವಿಲಂಬಿತೀಖಾಮಾಮುಕ್ತಕೇಶಾನ್ವಿತಾಮ್¹
ಫಂಟಾಮಂಡಿತೊದವದ್ಯಯುಗಲಾಂ ನಾಗೀಂದ್ರಕುಂಭಸನೀಂ
ಇಂದ್ರಾಂಜೀಂ ಪರಿಚಿಂತಯಾಮಿ ಮನಸಾ ಕಲ್ಯೋಕ್ತಸಿದ್ಧಿಪ್ರದಾಮ್ || ೧ ||
ಇಂದ್ರಾಂಜೀಂ ದಿಪ್ಯಭುಜಾಂ ದೇವೀಂ ಪೀಠವಸ್ತುದ್ವಯಾನ್ವಿತಾಮ್ |
ಷಾಮಹಸ್ಸೀ ವಜ್ರಧರಾಂ ದಹಿಂಣೇನ ವರಪ್ರದಾಮ್ || ೨ ||
ಇಂದ್ರಾಂಜೀಂ ಶಿವಯುವತೀಂ ನಾನಾಲಂಕಾರಭೂಷಿತಾಮ್ |
ಪ್ರಸನ್ನವದನಾಂಭೋಽಜಾಮವ್ಯರೋಗಣಸೇವಿತಾಮ್ || ೩ ||
ಪೀಠಾಂಬರಾಂ ವಜ್ರಧರ್ಯಕಹಸ್ತಾಂ ನಾನಾವಿಧಾಲಂಕರಣಾಂ ಪ್ರಸನ್ನಾಮ್ |
ತ್ವಾಮಪ್ಸರಸ್ಸೇವಿತೊದವದ್ಯಮಿಂದ್ರಾಂಜೀ ವಂದೇ ಶಿವಧಮ್ರಪತ್ತಿಮ್ || ೪ ||

(ಇತಿ ಧ್ಯಾತ್ವಾಪುರಾ ಶರ್ಕರಃ ಸ್ಮೃತಿತ್ರಮೇತಚ್ಚಕಾರಹ |
ಸುತಾ ಶಕ್ತಿಂ ದದರೌ ತಸ್ಯೈ ಸೇಂದ್ರಶಕ್ತಿಸ್ತದಾ ಭೂವಿ
ಪ್ರಶ್ಮಾತಾ ಸರ್ವಲೋಕೇಽಭೂದಿಂದ್ರಶಕ್ತಿಭಿವಧನಾತ್ |
ಸ್ಮೃತಿಂ ಪತಾಮಿ ತತ್ತ್ವಾಕ್ತಂ ಸರ್ವರೋಗನಿವಾರಣಮ್)² || ೫ ||

ಅಥ ಇಂದ್ರಾಂಜೀಸ್ಮೃತಿಪುರಂಭಃ

ಇಂದ್ರ ಉವಾಚ-

ಇಂದ್ರಾಂಜೀ ಪೂರ್ವತಃ ಪಾತು ಪಾತ್ಯಗ್ರೀಯ್ಯಾಂ ತಫೀಶ್ವರೀ |
ಕೌಮಾರೀ ದಕ್ಷಿಣೀ ಪಾತು ಸ್ಯೇಮ್ಯಾಂ ಪಾತು ಪಾರ್ವತೀ || ೬ ||

1. ಇದರ ಮೂಲವು ನಮಗೆ ದೂರೆತಿಲ್ಲ; ಪ್ರಚಾರದಲ್ಲಿರುವ ಪಾಠಗಳನ್ನು
ಆದಷ್ಟು ಶೋಧಿಸಿ ಪ್ರಕಟಿಸಿದೆ. 2. ಈ ಭಾಗವನ್ನು ಕೆಲವರು ಹೇಳುವುದಿಲ್ಲ.

ವಾರಾಹೀ ಪಶ್ಚಿಮೇ ಪಾತು ವಾಯವೈ ನಾರಸಿಂಹೈ ।
ಉದೀಕ್ಷಾಂ ಕಾಲರಾತ್ರಿಮಾರ್ಮಿಶಾನ್ಯಾಂ ಸರ್ವಶಕ್ತಯಃ ॥ ೨ ॥
ಬ್ರೀರವ್ಯಾಧ್ಯಾಂ ಸದಾ ಪಾತು ಪಾತ್ಪಥೋ ವೈಷ್ಣವೀ ತಥಾ ।
ಏವಂ ದಶದಿಶೋ ರಕ್ಷೇತ್ವಾರ್ಥಂಗಂ ಭುವನೇಶ್ವರೀ ॥ ೩ ॥

१ (ಒಂ ನಮೋ ಭಗವತಿ, ಇಂದ್ರಾಕ್ಷಿ, ಮಹಾಲಕ್ಷ್ಮಿ, ಸರ್ವಜನವಶಂಕರಿ,
ಸರ್ವದುಷ್ಪಗ್ರಹಸ್ತಂಭಿನಿ, ಸಾಘಾ । ಒಂ ನಮೋ ಭಗವತಿ, ಪಿಂಗಳಭೈರವಿ,
ತೈಲೋಕ್ಯರಕ್ಷಿಣಿ, ತೈಲೋಕ್ಯಮೋಹಿನಿ, ಇಂದ್ರಾಕ್ಷಿ ಮಾಂ ರಕ್ಷ ರಕ್ಷ, ಹುಂ ಘಟ್
ಸಾಘಾ । ಒಂ ನಮೋ ಭಗವತಿ, ಭದ್ರಕಾಳಿ. ಮಹಾದೇವಿ, ಕೃಷ್ಣವಣ್ಣೀ,
ತುಂಗಸ್ತನಿ, ಶೂರ್ವಹಸ್ತೀ, ಕವಾಟವಕ್ಷಸ್ಥೀ, ಕವಾಲಧರೀ, ಚಮುಧರೀ, ಕಪ
ಧರೀ, ವಿಕೃತರೂಪಧರೀ, ವಿಕೃತರೂಪಮಹಾಕೃಷ್ಣಸರ್ವಯಚ್ಚೂಪವೀತಿನಿ,
ಭಸ್ಮೋದ್ಭೂಲಿತಸರ್ವಗಾತ್ರಿ, ಇಂದ್ರಾಕ್ಷಿ, ಮಾಂ ರಕ್ಷ ರಕ್ಷ, ಹುಂ ಘಟ್ ಸಾಘಾ ।
ಒಂ ನಮೋ ಭಗವತಿ, ಪ್ರಾಣೇಶ್ವರಿ, ಪ್ರೇತಾಸನೇ, ಸಿಂಹವಾಹನೇ, ಮಹಿಷಾ
ಸುರಮದಿನಿ, ಉಷ್ಣಜ್ಞರಪಿತ್ತಜ್ಞರತೀತಜ್ಞರಮಾತಜ್ಞರಲ್ಲಿ ಇಷ್ಣಜ್ಞರಕಫಜ್ಞರಾಲಾಙ್
ಜ್ಞರಾತಿಸಾರಜ್ಞರ ಮಾಹೇಂದ್ರಜ್ಞರ ಕಶ್ತಿಮಜ್ಞರಸನ್ವಾತಜ್ಞರ ಕೃತ್ಯಾದಿಜ್ಞರ್ವೈಕಾಹಿಕ
ಜ್ಞರದ್ವಾಹಿಕಜ್ಞರತ್ರಾಹಿಕಜ್ಞರಚಾತುಧಿಕಜ್ಞರಪಕ್ಷಜ್ಞರ ಮಾಸಜ್ಞರಂಘಾಸಿಕ
ಜ್ಞರ ಸಂವತ್ಸರಜ್ಞರಾದಿಸರ್ವಜ್ಞರಾನ್ಯಾಶಯ ನಾಶಯ, ಹರ ಹರ, ಹನ ಹನ, ದಹ
ದಹ, ಪಚ ಪಚ, ತಾಡಯ ತಾಡಯಾಕರ್ಷಯ ಆಕರ್ಷಯ, ವಿದ್ಯೇಷಯ
ವಿದ್ಯೇಷಯ, ಸ್ತಂಭಯ ಸ್ತಂಭಯ, ಮೋಹಯ ಮೋಹಯೋಚಾಟ
ಯೋಚಾಟಯ, ಹುಂ ಘಟ್ ಸಾಘಾ । ಒಂ ನಮೋ ಭಗವತಿ, ಪ್ರಾಣೇಶ್ವರಿ,
ಪ್ರೇತಾಸನೇ, ಲಂಬೋಷ್ಟಿ, ಕಂಬುಕಂಂತಿ, ಕಂಕಾಳಿ, ಕಾಲರೂಪಿಣಿ, ಕಾಮ
ರೂಪಿಣಿ, ಘೋರರೂಪಿಣಿ, ಪರಮಂತ್ರಪರಯಂತ್ರಪರತಂತ್ರಪ್ರಭೇದಿನಿ,
ಪ್ರತಿಭಟವಿಧ್ಯಂಸಿನಿ, ಪರಬಲತುರಗವಿಮದಿನಿ, ಶತ್ರುಕರಣ್ಣೇದಿನಿ, ಶತ್ರುಮಾಂಸ

1. ಇದನ್ನ ಪುರಶ್ಚರಣಮಾಡುವಾಗ ಹೇಳಿಕೊಳ್ಳಬರು ; ಮಂತ್ರಶಾಸ್ತ್ರಜ್ಞ
ರಿಂದ ಇದರ ವಿಚಾರವನ್ನ ತಿಳಿದುಕೊಳ್ಳಬೇಕು.

ಇಂದ್ರಾಕ್ಷೇಸೋತ್ತಮ

ಭಕ್ತಿಣಿ, ಏಕಾಹಿಕಜ್ಞರದ್ವಾರ್ಥಿಕರಿಗೆ ಹಿಕಜ್ಞರತ್ವ, ಹಿಕಜ್ಞರಚಾತುರ್ಥಿಕಜ್ಞರಪಕ್ಷಜ್ಞರಪರಿಶ್ರೀತಿ
ಜ್ಞರಶೀತಜ್ಞರವಾತಜ್ಞರಶೀಷ್ಯಜ್ಞರಕಫಜ್ಞರಸನ್ವಿವಾತಜ್ಞರ ಮಾಹೇಂದ್ರಜ್ಞರ ಕೃತಿ
ಮಜ್ಞರ ಕೃತ್ಯಾದಿಜ್ಞರ ನಿವಾರಿಣಿ, ಭೂತಪ್ರೇತ ತಿಶಾಚ ಬ್ರಹ್ಮರಾಕ್ಷಸಯಕ್ಷಯಮ
ದೂತಶಾಕಿನೀಡಾಕಿನೀಕಾಮಿನಿಸ್ತಂಭಿನೀ ಮೋಹಿನೀವಂಶಕರಿ, ಕುಕ್ಕಿರೋಗ
ಶಿರೋರೋಗನೇತ್ರರೋಗಕ್ಕಯಾಪಸ್ಯಾರ ಕುಷ್ಣಾದಿಮಹಾರೋಗನಿವಾರಿಣಿ,
ಮಮ ಸರ್ವಜ್ಞರಂ ನಾಶಯ ನಾಶಯ | ಹ್ಯಾಂ ಹ್ಯಾಂ ಹ್ಯಾಂ ಹ್ಯಾಂ ಹ್ಯಾಂ ಹ್ಯಾಂ
ಹ್ಯಾಂ ಘಟ್ಟ ಸ್ವಾಹಾ | ಓಂ ಐಂ ಶ್ರೀಂ ಹ್ಯಾಂ ದುಂ ದುಂ ಇಂದ್ರಾಕ್ಷಿ, ಮಾಂ ರಕ್ಷ ರಕ್ಷ
ಮಮ ಶತ್ರೂನಾ ನಾಶಯ ನಾಶಯ, ಜಲರೋಗಂ ಶೋಷಯ ಶೋಷಯ,
ದುಃಖಿವಾದಿನ್ ಸ್ಮೋಷಯ ಸ್ಮೋಷಯ, ಕೂರಾನರಿಸ್ತಂಜಯ ಭಂಜಯ
ಮನೋಗ್ರಂಥಿವ್ರಾಣಗ್ರಂಥಿರೋಗ್ರಂಥಿನ್ ಘಾತಯ ಘಾತಯ, ಇಂದ್ರಾಕ್ಷಿ,
ಮಾಂ ರಕ್ಷ ರಕ್ಷ, ಹ್ಯಾಂ ಘಟ್ಟ ಸ್ವಾಹಾ | ಓಂ ನಮೋ ಭಗವತಿ, ಮಾಹೇಶ್ವರಿ, ಮಹಾ
ಚಂತಾಮಣಿ, ದುರ್ಗೇ, ಸಕಲಸಿದ್ಧೇಶ್ವರಿ, ಸಕಲಜನಮನೋಹಾರಿಣಿ, ಕಾಳರಾತ್ರಿ,
ಅನತೇ, ಅಜತೇ, ಅಭಯೇ, ಮಹಾಷೋರರೂಪವೃತ್ತಿಭಟ - ಧ್ವಂಸಿನಿ, ವೈಷ್ಣವಿ,
ಬ್ರಹ್ಮಸ್ತೇಣ ವಿಷ್ಣುಚರ್ಕೇಣ ರುದ್ರಶೂಲೇನ ಯಮದಂಡೇನ ಪರುಣಪಾಶೇನ
ಸರ್ವಾನರಿನ್ ಭಂಜಯ ಭಂಜಯ, ಯಕ್ಷಗ್ರಹರಾಕ್ಷಸಗ್ರಹಭೂತಗ್ರಹ
ವಿನಾಯಕಗ್ರಹ ಬಾಲಗ್ರಹಚೋರಗ್ರಹಕೂಷ್ಣಂಡಗ್ರಹಾದಿನ್ಯಿಗ್ರಹ ನಿಗ್ರಹ,
ರಾಜಯಕ್ಷಯರೋಗತಾಪಜ್ಞರನಿವಾರಿಣಿ, ಮಮ ಸರ್ವಜ್ಞರಂ ನಾಶಯ
ನಾಶಯ, ಸರ್ವಗ್ರಹಾನುಕ್ಷಾಟಯೋಚ್ಛಾಟಯ, ಹ್ಯಾಂ ಘಟ್ಟ ಸ್ವಾಹಾ ||)

ಇಂದ್ರಾಕ್ಷೇ ನಾಮ ಸಾ ದೇವೀ ದೈವೈ ದೈವೈಸ್ವಾಮುದಾಹೃತಾ |

ಗೌರೀ ಶಾಕಂಭರೀ ದೇವೀ ದುರ್ಗಾನಾಮಾತಿ - ವಿಶುತ್ತಾ || ೪ ||

ನಿತ್ಯನಂದಾ ನಿರಾಹಾರಾ ನಿಷ್ಠಲಾಯೈ ನಮೋಸ್ತಸ್ತಿತೇ |

ಕಾತ್ಯಯನೀ ಮಹಾದೇವೀ ಭನ್ನಪೂಂಡ ಮಹಾತಪಃ || ೫ ||

ಸಾವಿತ್ರೀ ಸಾ ಚ ಗಾಯತ್ರೀ ಬ್ರಹ್ಮಣೇ ಬ್ರಹ್ಮವಾದಿನೀ |

ನಾರಾಯಣೇ ಭದ್ರಕಾಳೀ ರುದ್ರಾಣೀ ಕೃಷ್ಣಪಿಂಗಲಾ || ೬ ||

ಅಗ್ನಿಜ್ಞಾಲಾ ರೌದ್ರಮುಖೀ ಕಾಲರಾತೀಸ್ತಪಸ್ಸಿನೀ |
ಮೇಷಸ್ವನಾ ಸಹಸ್ರಾರ್ಚ್ಚೀ ವಿಕರ್ತಾಂಗೀ ಜಡೋದರೀ | ॥ २
ಮಹೋದರೀ ಮುಕ್ತಕ್ಷೇತೀ ಘೋರರೂಪಾ ಮಹಾಬಲಾ |
ಅಜತಾ ಭದ್ರದಾನಂತಾ ರೋಗಹತೀರ್ಥೀ ಶಿವಪ್ರಯಾ . ॥ ೩ ॥
ಶಿವದೂತೀ ಕರಾಲೀ ಚ ಪ್ರತ್ಯಕ್ಷಪರಮೇಶ್ವರೀ |
ಇಂದ್ರಾಣೀ ಇಂದ್ರರೂಪಾ ಚ ಇಂದ್ರಶಶ್ವಪಲಾಯನೀ¹ ॥ ೪ ॥
ಸದಾ ಸಮೋಧಿನೀ ದೇವೀ ಸುಂದರೀ ಭುವನೇಶ್ವರೀ |
ವಿಕಾಕರೀ ಪರಬ್ರಹ್ಮೀ ಸ್ವಾಲಂಸೂಕ್ಷ್ಮಪ್ರವರ್ಧನೀ | ॥ ೧೦ ॥
ರಕ್ತಕ್ಷೇತೀ ರಕ್ತದಂತಾ ಚ ರಕ್ತಮಾಲ್ಯಂಬರಾ ಪರಾ |
ಮಹಿಷಾಸುರಸಂಹತೀರ್ಥೀ ಚೂಮುಂಡಾ ಸಪ್ತಮಾತ್ರಕಾ² ॥ ೧೧ ॥
ವಾರುಹೀ ಶಾರಸಿಂಹೀ ಚ ಭೀಮಾ ಬ್ರೀರವನಾದಿನೀ |
ಶ್ರುತಿಸ್ತೃತಿದ್ವರ್ತತಿಮೇರಧಾ ವಿದ್ಯಾಲಕ್ಷೀ ಐಸರಸ್ವತೀ | ॥ ೧೨ ॥
ಅನಂತಾ ವಿಜಯಾಪಣಾ ಮಾನಸೋಽಜರಾಚಿತಾ |
ಭವಾನೀ ಪಾರ್ವತೀ ದುರ್ಗಾ ಹೈಮವತ್ಯಂಬಿಕಾ ಶಿವಾ | ॥ ೧೩ ॥
ಶಿವಾ ಭವಾನೀ ರುದ್ರಾಣೀ ಶಂಕರಾಧಿಶರೀರಣೀ |
ಷಿರಾವತಗಣಾರೂಢಾ ವಜ್ರಹಸ್ತ ವರಪ್ರದಾ ॥ ೧೪ ॥
(ಭಸ್ಯಾಯಧಾಯ ವಿದ್ಯಾಹೀ ರಕ್ತನೇತ್ರಾಯ ಧೀಮಹಿ |
ತನ್ಮೋ ಜ್ಞಾರಹರಃ ಪ್ರಚೋದಯಾತ್)

ಅಥ ಘಲಶ್ಚತೀಃ

ವಿತ್ಯಾನಾರ್ಥಮಾಪದ್ಯೇದಿವಷ್ಟೇ³ ಸ್ತುತಾ ಶಕ್ರೇಣ ಧೀಮತಾ |
ವರಂ ಪ್ರಾದಾನ್ಯಹೀಂದ್ರಾಯ ದೇವರಾಜ್ಯಂ ಚ ಶಾಶ್ವತಮಾ ॥ ೧೫ ॥

1. ಇಂದ್ರಶಕ್ತಿಃ ವರಾಯಣೀ - ಎಂದು ವಾತಾಂತರ.
2. ವಿಧ್ಯಧಾರಿಣೀ - ಎಂದು ವಾತಾಂತರ.
3. ವರ್ಣದೇವೀ - ಎಂದು ವಾತಾಂತರ.

ಇಂದ್ರಾಕ್ಷೇಸೋತ್ತಮ

ಆಯುರ್ಯಾರೋಗ್ಯಮೈಶಯಮಪಮೃತ್ಯಭಯಾವಹಮ್ |
 ಕ್ಷಯಾಪಸ್ಯಾರಕಷ್ಟಾದಿತಾಪಜ್ಞರನಿವಾರಣಮ್ || ೧೬ ||
 ಹೋರವ್ಯಾಪ್ತಭಯಾರಿಪ್ತಶೀತಿಜ್ಞರನಿವಾರಣಮ್ |
 ಶತಮಾವರ್ತಯೇದ್ಯಸ್ತಮುಚ್ಯತೇ ವ್ಯಾಧಿಬಂಧನಾತ್ || ೧೭ ||
 ಆವರ್ತಯನ್ ಸಹಸ್ರಂ ತು ಲಭತೇ ವಾಂಧಿತಂ ಫಲಮ್ |
 ವಿತತ್ ಸೋತ್ತಂ ಮಹಾಪುಣಂ ಜವೇದಾಯುಷ್ವವರ್ಧನಮ್ || ೧೮ ||
 ವಿನಾಶಾಯ ಚ ರೋಗಾಣಾಮಪಮೃತ್ಯಹರಾಯ ಚ |
 ದ್ವಿಜೀನ್ವಿತ್ಯಮಿದಂ ಜಪ್ಯಂ ಭಾಗ್ಯರೋಗ್ಯಮಭಿಪ್ಲಬಿಃ || ೧೯ ||
 ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಕೇ |
 ಶರಣ್ಯೇತ್ಯಂಬಕೇ ದೇವಿ ನಾರಾಯಣ ನಮೋಽಸ್ತತೇ¹ || ೨೦ ||
ಇತಿ ಇಂದ್ರಾಕ್ಷೇಸೋತ್ತಮ ಸಂಪೂರ್ಣಮ್

ಶಿವನಿಗೆ ಜಯಕಾರ

ಜಯ ದೇವ ಜಗನ್ನಾಧ ಜಯ ಶಂಕರ ಶಾಶ್ವತ |
 ಜಯ ಸರ್ವಸುರಾಧ್ಯಕ್ಷ ಜಯ ಸರ್ವಸುರಾಚಿತ || ೧ ||
 ಜಯ ಸರ್ವಗುಣಾತೀತ ಜಯ ಸರ್ವವರಪ್ರದ |
 ಜಯ ನಿತ್ಯನಿರಾಧಾರ ಜಯ ವಿಶ್ವಂಭರಾವ್ಯಯ || ೨ ||
 ಜಯ ವಿಶ್ವೈಕವಂದ್ಯೇಶ ಜಯ ನಾಗೇಂದ್ರಭೂಷಣ |
 ಜಯ ಗೌರಿಷತೇ ಶಂಭೋ ಜಯ ನಿತ್ಯನಿರಂಜನ || ೩ ||
 ಜಯ ನಾಥ ಕೃಷಣಿಂಧೋ ಜಯ ಭಕ್ತಾತ್ಮಿಭಂಜನ |
 ಜಯ ದುನ್ತರಸಂಸಾರಸಾಗರೋತ್ತಾರಣ ಪ್ರಭೋ || ೪ ||
 ಪ್ರಸೀದ ಮೇ ಮಹಾದೇವ ಸಂಸಾರದಧ್ಯ ವಿದ್ಯತಃ |
 ಸರ್ವಾಪಕ್ಷಯಂ ಕೃತ್ಯಾರಕ ಮಾಂ ಪರಮೇಶ್ವರ || ೫ ||

1. ‘ಇಂದ್ರಾಕ್ಷೇಂ ಹೃದಯಾಯ ನಮಃ ಎಂದು ಮುಂತಾಗಿ ಹೇಳಿಕೊಂಡು ‘ಭೂಭೂವಸ್ತವರೋಮಿತಿ ದಿಗ್ನಿಮೋಕ್ಷಃ’ ಎಂದು ಹೇಳಿ ಮುಗಿಸಬೇಕು.

ಮಹಾದಾರಿದ್ವಿದಗ್ನಸ್ಯ ಮಹಾಪಾಪಹತಸ್ಯ ಚ |
 ಮಹಾಶೋಕನಿವಷ್ಟಸ್ಯ ಮಹಾರೋಗಾತುರಸ್ಯ
 ಇರಣಭಾರಪರೀತಸ್ಯ ದಯ್ಯಮಾನಸ್ಯ ಕರ್ಮಾಭಿಃ |
 ಗ್ರಹ್ಯಃ ಪ್ರಪೀಡ್ಯಮಾನಸ್ಯ ಪ್ರಸಿದ್ದ ಮಮ ಶಂಕರ || ೨ ||
 ದೀಪರ್ವಮಾಯಸ್ಸದಾರೋಗ್ಯಂ ಹೋತವ್ಯಧಿಭರ್ಲೋನ್ನತಿಃ |
 ಮಮಾಸ್ತಿ ನಿತ್ಯಮಾನಂದಃ ಪ್ರಸಾದಾತ್ಮತವ ಶಂಕರ || ೩ ||
 ಶತ್ರುವಶ್ಚಕ್ಷಯಂ ಯಾಂತು ಪ್ರಸೀದನ್ತಮಮ ಪ್ರಜಾಃ |
 ನಶ್ಯಂತು ದಸ್ಯವೋ ರಾಜ್ಯೇ ಜನಾಸ್ತಿಂತು ನಿರಾಪದಃ || ೪ ||
 ದುಭ್ರಿಕ್ಷಮುಗ್ರಿಸಂತಾಪಃ ಶಮಂ ಯಾಂತು ಮಹಿತಲೇ |
 ಸರ್ವಸಸ್ಯಸಮೃದ್ಧಿಶಂಖೂಯಾತ್ ಸುಖಿಮಯಾಃ ದಿಶಃ || ೧೦ ||

ಆರುತ್ತಿ

ಓ	ಮಂಗಳಂ ಓಂಕಾರ ಮಂಗಳಮ್	
	ಓಂ ನ-ಮ-ಶ್ವಿ-ವಾ-ಯ-ಮಂಗಳಮ್	ಪ
ನ	ಮಂಗಳಮ್ ನಾರ ಮಂಗಳಮ್	
	ನಾದಬಿಂದುಕಲ್ಯಾತೀತ ಗುರುವೆ ಮಂಗಳಮ್	೧
ಮ	ಮಂಗಳಮ್ ಮಹಾರ ಮಂಗಳಮ್	
	ಮಹಾದೇವ ತಾನಾದ ಶಿವಗೆ ಮಂಗಳಮ್	೨
ಶ	ಮಂಗಳಮ್ ಶಿಕಾರ ಮಂಗಳಮ್	
	ಸಿಧ್ಧಬುದ್ಧರೂಪನಾದ ಹರಗೆ ಮಂಗಳಮ್	೩
ವಾ	ಮಂಗಳಮ್ ವಹಾರ ಮಂಗಳಮ್	
	ವಾದಭೇದಹೂರನಾದ ಭವಗೆ ಮಂಗಳಮ್	೪
ಯ	ಮಂಗಳಮ್ ಯಹಾರ ಮಂಗಳಮ್	
	ಯ(ಎ)ಲ್ಲಾವಸ್ತು ತಾನಾದ ಮೃಡಗೆ ಮಂಗಳಮ್	೫
	ಹರನಮಃ ಷಾರ್ವತೀಪತಯೇ ಹರಹರ ಮಹಾದೇವ	

ವಿನೋದಕಾಲಕ್ಕೆ ಪ್ರವೇಶ ತತ್ತ್ವವಿಚಾರಣೆಗೂ ಏಕಾಲದಲ್ಲಿ ಒದಗಿಸುವ ಕಥೆಗಳು

೧. ವೇದಾಂತಕಥಾವಚಿ : ಇದರಲ್ಲಿ ಇವ್ಯತ್ಯಾಂದು ಪ್ರಟ್ಟ ಕಥೆಗಳಿವೆ. ಒಂದೊಂದು ಕಥೆಯ ಕೆಳಗೂ ಅದರಿಂದ ತಿಳಿದುಕೊಳ್ಳಬೇಕಾದ ತತ್ತ್ವವನ್ನು ಬಹುಸರಳವಾದ ಭಾಷೆಯಲ್ಲಿ ವಿವರಿಸಿದೆ. ವೇದಾಂತ ವಿಷಯದ ಎಷ್ಟೂ ತಪ್ಪಿಳಿವಳಿಕೆಗಳು ಇದನ್ನು ಓದುವದರಿಂದ ಮಾಯವಾಗುವವು. ಮೊದಲನೆಯ ನಲಕ್ಕೆ ವೇದಾಂತವನ್ನು ಓದುವವರಿಗೆ ತಕ್ಷದ್ವಾಗಿದೆ.
೨. ವಿಲಕ್ಷಣಮೌನಿ : 'ಅರುಣಿಗಿರಿ'(ಕ. ಕೃಷ್ಣಸ್ವಾಮಿ ಅಯ್ಯರ್)ಯವರು ಬರೆದಿರುವ ಸಂಭಾಷಣರೂಪವಾದ ಕಥೆಯಿದು. ಇದರಲ್ಲಿ ಭೋಜರಾಜನಿಗೆ ಒಬ್ಬ ಮುನಿವರ್ಯರು ಸೂತ್ರರೂಪವಾಗಿ ಉಪದೇಶಿಸಿದ ದಶೋಪ ನಿಷತ್ತುಗಳ ಮಹಾತ್ಮಯವನ್ನು ವಿವರಿಸಿದೆ. ಉಪನಿಷತ್ತುಗಳೆಲ್ಲವೂ ಬ್ರಹ್ಮಕ್ಕೆ ಕೆತ್ತಪರವೆಂಬುದನ್ನು ಮನಗಾಳಿಸುವ ಗ್ರಂಥವಿದು.
೩. ಉಪನಿಷತ್ತುಗಳ ಮೊದಲನೆಯ ಪರಿಚಯ : ಉಪನಿಷತ್ತುಗಳಲ್ಲಿರುವ ಕಥಾಸಂದರ್ಭಗಳು ; ದೃಷ್ಟಾಂತಗಳು, ಸಿದ್ಧಾಂತ, ಸಾಧನ - ಇಷ್ಟ ವಿಷಯಗಳನ್ನು ಲಲಿತವಾದ ಶೈಲಿಯಲ್ಲಿ ಬರೆದಿದೆ. ಉಪನಿಷತ್ತುಗಳಲ್ಲಿರುವ ವಿಚಾರಕ್ಕೆ ಮನ್ಯ ಭಾಷ್ಯಸಂಪ್ರದಾಯಾನುಸಾರವಾಗಿ ವಿಚಾರಮಾಡ ಬೇಕೆಂಬ ಜಿಜ್ಞಾಸುಗಳಿಗೆ ಉತ್ತಮಪುಸ್ತಕವಿದು. ಸ್ತೀಯರಿಗೂ ಮಕ್ಕಳಿಗೂ ಸಹ ತಿಳಿಯುವಂತಿದೆ.
೪. ಶ್ರೀರಾಮಾಣಿತೆ : ಅಧ್ಯಾತ್ಮರಾಮಾಯಣದಿಂದ ಆರಿಸಿದ ಭಾಗವಿದು. ಶ್ರೀರಾಮನು ಲಕ್ಷ್ಮಣನಿಗೆ ಮಾಡಿದ ಆಮೋಫವಾದ ಉಪದೇಶವು ಇದರಲ್ಲಿದೆ. ಇದರಲ್ಲಿ ಮಹಾವಾಕ್ಯವಿಚಾರಪೂ, ಪರಮಾತ್ಮನಲ್ಲಿ ಪ್ರಪಂಚವನ್ನೆಲ್ಲ ಲಯಗೊಳಿಸಿಕೊಳ್ಳುವ ಸಾಧನ ಕ್ರಮವೂ - ಉಕ್ತವಾಗಿದೆ. ಜ್ಞಾನಕ್ಕೆ ಭಕ್ತಿಯೇ ಸಾಧನವೆಂದೂ ಪ್ರತಿಪಾದಿಸಿದೆ.
೫. ಮೋಹಮುದ್ದರ 'ಭಜಗೋವಿಂದಸ್ಸೋತ್ತ'ವೆಂಬ ಹೆಸರಿನಿಂದ ಪ್ರಸಿದ್ಧವಾಗಿರುವ 'ದ್ವಾದಶಮಂಜರಿ, ಜತುರ್ಫಶಮಂಜರಿ' - ಎರಡೂ ಇವೆ.